

KMF BUILDERS & DEVELOPERS LTD.

Regd. Office: 508, Golf Manor NAL Wind Tunnel Road, Murugesh Palya, Bangalore 560017 Tel.: 080-41486142 Corp. Office: 907, 9th Floor, Vikram Tower, Rajendera Place, New Delhi -110008 Tel.: 011-45636075

Site Office: GH-2, Rukmani Vihar, Vrindavan, Mathura. (U.P.) E-mail: kmfbuilders95@gmail.com Web: www.kmfbuilders.com

CIN: L45203KA1995PLC017422 GSTIN No.: 29AAACK8497L1ZO

Date: 05.09.2024

To,
The Secretary,
Corporate Relationship Department,
BSE Limited
PhirozeJeejeebhoy Towers, Dalal Street,
Fort Mumbai-400001

Ref: KMF BUILDERS AND DEVLOPERS LIMITED (Scrip Code: 531578)
Sub: Newspaper cutting- Intimation to shareholders w.r.t. 29th Annual General Meeting

Dear Sir/Madam,

In terms of Regulation 30 read with Schedule III Para A of SEBI (Listing Obligations and Disclosure requirements) Regulations, 2015, as amended, we hereby enclose the copies of the Notice issued for attention of the Shareholders in respect of information regarding 29th Annual General Meeting scheduled to be held on Thursday, 26th September, 2024 at 9.00 am at Hotel SAI Renaissance, Opp. State Bank of India SAI Colony (Whitefield Rly Stn.) Kadugudi, Bangalore 560067 Karnataka, we are forwarding herewith copies of newspaper cuttings of the above notice as published in the following newspapers:.

Thanking You
Yours faithfully
For KMF Builders and Developers Limited

Priyanka Behl

(Company Secretary & Compliance Officer)

This is only an advertisement for information purposes and is not a prospectus announcement.





to view the Prospectus

EXCELLENT WIRES AND PACKAGING LIMITED

Corporate Identification Number: U28990MH2021PLC357089

Our Company was incorporated as Excellent Wires and Packaging Private Limited on March 16, 2021 under the Companies Act, 2013 with the Registrar of Companies, Maharashtra at Mumbai bearing Registration number 357089. The status of the Company was changed to public limited and the name of our Company was changed to Excellent Wires and Packaging Limited vide Special Resolution dated March 27, 2024 pursuant to conversion of the Company into public limited Company. The fresh certificate of incorporation consequent to conversion was issued on May 30, 2024 by the Registrar of Companies, Mumbai. The Corporate Identification Number of our Company is U28990MH2021PLC357089. For further details of our Company, see "General Information" and "History and Certain Other Corporate Matters" on pages 43 and 106, respectively. Registered Office: Gala No. 1, Jyoti Industrial Estate, Vevoor Village, Ganesh Nagar, Palghar - E, Thane, Palghar - 401404, Maharashtra, India;

Corporate Office: Unit No. 12,13,113 Bldg 2 S. No. 54, Jay Chamundeshwari Industrial Complex, Naikpada, Vasai, Palghar, Maharashtra, 401208; Tel No.: +91 98202 85767 / 8;

Email: info@excellentwiresandpackaging.com; Website: www.excellentwiresandpackaging.com; Contact Person: Meghna Mahendra Savla, Company Secretary and Compliance Officer.

OUR PROMOTERS: BHAVYA VASANT SHAH, RACHIT PARESH MASALIA AND DARSHIL HASMUKH SHAH

"The Issue is being made in accordance with Chapter IX of the SEBI ICDR Regulations (IPO of Small and Medium Enterprises) and the Equity Shares are proposed to be listed on the Emerge Platform of National Stock of India Limited. ("NSE").

THE ISSUE INITIAL PUBLIC OFFERING OF UP TO 14,00,000 EQUITY SHARES OF ₹ 10 EACH ("EQUITY SHARES") OF EXCELLENT WIRES AND PACKAGING LIMITED ("EWPL" OR THE "COMPANY") FOR CASH AT A PRICE OF

₹ 90.00 PER EQUITY SHARE (THE "OFFER PRICE"), AGGREGATING TO ₹ 1.260.00 LAKHS ("THE OFFER"). OF THE OFFER, 72,000 EQUITY SHARES AGGREGATING TO ₹ 64.80 LAKHS WILL BE RESERVED FOR SUBSCRIPTION BY MARKET MAKER ("MARKET MAKER RESERVATION PORTION"). THE OFFER LESS THE MARKET MAKER RESERVATION PORTION I.E. OFFER OF 13,28,000 EQUITY SHARES OF FACE VALUE OF ₹ 10.00 EACH AT AN OFFER PRICE OF ₹ 90.00 PER EQUITY SHARE AGGREGATING TO ₹ 1,195.20 LAKHS IS HEREINAFTER REFERRED TO AS THE "NET OFFER". THE OFFER AND THE NET OFFER WILL CONSTITUTE 31.32% AND 29.71%, RESPECTIVELY OF THE POST OFFER PAID UP EQUITY SHARE CAPITAL OF OUR COMPANY. FOR FURTHER DETAILS, SEE "TERMS OF THE OFFER" ON PAGE 189 OF THE PROSPECTUS.

THE FACE VALUE OF THE EQUITY SHARES IS Rs. 10/-

AND FIXED PRICE ISSUE AT Rs. 90.00/- PER EQUITY SHAREIS 9.00 TIMES OF THE FACE VALUE. MINIMUM APPLICATION SIZE OF 1,600 EQUITY SHARES AND IN MULTIPLES OF 1,600 EQUITY SHARES THEREAFTER.

THIS OFFER IS BEING MADE IN TERMS OF CHAPTER IX OF THE SECURITIES AND EXCHANGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018 (THE "SEBI (ICDR) REGULATIONS" AS AMENDED. IN TERMS OF RULE 19(2)(b) OF THE SECURITIES CONTRACTS (REGULATION) RULES, 1957, AS AMENDED, THIS IS AN OFFER FOR AT LEAST 25% OF THE POST-OFFER PAID-UP EQUITY SHARE CAPITAL OF OUR COMPANY. THIS OFFER IS A FIXED PRICE OFFER AND ALLOCATION IN THE NET OFFER TO THE PUBLIC WILL BE MADE IN TERMS OF REGULATION 253 OF THE SEBI (ICDR) REGULATIONS, AS AMENDED. FOR FURTHER DETAILS. SEE "ISSUE PROCEDURE" ON PAGE No. 198 OF THE PROSPECTUS

RISK TO INVESTORS:

- 1. Our Equity Shares have never been publicly traded, and may experience price and volume fluctuations following the completion of the Issue. Further, our Equity Shares may not result in an active or liquid market and the price
- of our Equity Shares may be volatile and you may be unable to resell your Equity Shares at or above the Issue Price or at all. 2. The average cost of acquisition of Equity Shares by our Promoters is as follows:

Darshil Hasmukh Shah

Sr. No.	Name of the Promoters	
1.	Bhavya Vasant Shah	
2.	Rachit Paresh Masalia	

*As certified by the statutory auditors of the Company, M/s. Bohara Shah & Co., Chartered Accountants, vide their certificate dated June 04, 2024 (UDIN: 2416383BKESFS6890).

Weighted average cost of acquisition

Types of transactions	Weighted average cost of acquisition (Rs. per Equity Shares)	Issue Price (Rs. 90.00/- per Equity Share)		
Weighted average cost of acquisition of primary / new issue of shares.	17.70	5.08 times		
Weighted average cost of acquisition for secondary sale / acquisition of shares.	N.A.	N.A.		

There were primary / new issue of shares (exceeding 5% of pre issue capital) in last 18 months from the date of the Prospectus. For details, please refer to the chapter titled "Basis for Issue Price" beginning on page 69 of the Prospectus. Investors are required to refer to section titled "Risk Factors" beginning on page 21 of the Prospectus.

OPENS ON: SEPTEMBER 11, 2024; WEDNESDAY CLOSES ON: SEPTEMBER 13, 2024; FRIDAY

price on the listing date.

Simple, Safe, Smart way of

*Application Supported by Blocked Amount (ASBA) is a better way of applying to issues by simply blocking the fund in the bank account, investors can avail the same. For further details check section on ASBA below.

Mandatory in Public Issues from January 01, 2016 No cheque will be accepted

Average cost of Acquisition (in Rs.)

11,25

10.52

10.88

Account being blocked by ASBA Bank. List of Bank supporting UPI is also available in SEBI at www.sebi.gov.in. *UPI-Now available in ASBA for all individual investors applying in public issues where the application amount is up to Rs.5,00,000, applying through Registered Brokers, Syndicate, DPs & RTAs. Retail Individual Investors and Non-

UPI now available in ASBA for individual UPI Applicants, whose application size are up to 5.00 lakh, applying through Registered Brokers, DPs & RTAs. Applicant to ensure PAN is updated in Bank

Institutional Investors also have the option to submit the application directly to the ASBA Bank (SCSBs) or to use the facility of linked online trading, demat and bank account. Investors must ensure that their PAN is linked with Aadhaar and are in compliance with CBDT notification dated February 13, 2020 and press release dated June 25, 2021, read with press release dated September 17, 2021. ASBA has to be availed by all the investors except anchor investors. UPI maybe availed by (i) Retail Individual Investors applying in the Retail Portion, and (ii) Individual Non-Institutional Investors applying with an application size of up to Rs. 500,000 in the Non-Institutional Portion. For details on the ASBA and UPI process, please refer to the details given in ASBA form and abridged prospectus and also please refer to the section "Issue Procedure" beginning on page 198 of the Prospectus. The process is also available on the website of Association of Investment Bankers of India ("AIBI"), the website of NSE and in the General Information Document. ASBA Application forms can be downloaded from the website of the Stock Exchange and can be obtained from the list of banks that is available on the website of Securities and Exchange Board of India ("SEBI") at www.sebi.gov.in, **List of banks supporting UPI is also available on the website of SEBI at www.sebi.gov.in . For the list of UPI Apps and Banks live on IPO, please refer to www.sebi.gov.in .Investors applying using the UPI Mechanism may apply through the SCSBs and mobile applications whose names appear on the website of SEBI (https://www.sebi.gov.in/sebiweb/other/OtherAction.do?doRecognisedFpi=yes&intmld=34) respectively, as updated from time to time. HDFC Bank Limited has been appointed as Sponsor Bank for the Issue related grievance investors may contact: Inventure Merchant Banker Services Private Limited, Mr. Arvind Gala, Tel: +91 22 4075 1500, E-mail: sme.ipo@inventuremerchantbanker.com. For UPI related queries, investors can contact NPCI at the toll-free number: 18001201740 and Mail Id: lpc.upi@npci.org.in; HDFC Bank Limited at Tel: +91 22 30752929/2928/2914 and Email: eric.bacha@hdfcbank.com; and the Registrar to the Issue at Tel: +91 22 6263 8200 and Email: investor@bigshareonline.com. All Investors shall participate in this Issue only through the ASBA process. For details in this regard, specific attention is invited to "Issue Procedure" on page 198 of the Prospectus. Applicants should ensure that DP ID, PAN, UPLID (if applicable, in case of investor applying through UPI mechanism) and the Client ID are correctly filled in the Application Form. The DP ID, PAN and Client ID provided in the Application Form should match with the DP ID and Client ID available in the Depository database, otherwise, the Application Form is liable to be rejected. Applicant should ensure that the beneficiary account provided in the Application Form is active. Applicants should note that on the basis of the PAN, DP ID and Client ID as provided in the Application Form, the Applicant may be deemed to have authorized the Depositories to provide to the Registrar to the Issue, any requested Demographic Details of the Applicant as available on the records of the depositories. These Demographic Details may be used, among other things, for any correspondences related to the Issue. Applicants are advised to update any changes to their Demographic Details as available in the records of the Depository Participant to ensure accuracy of records. Any delay resulting from failure to update the Demographic Details would be at the Applicants sole risk.

PROPOSED LISTING: The Equity Shares offered through this Prospectus are proposed to be listed on the Emerge Platform of NSE. In terms of Chapter IX of the SEBI (ICDR) Regulations, as amended from time to time. Our Company has received an In-Principle Approval letter dated August 22, 2024 from NSE for using its name in this Offer Document for listing our shares on the Emerge Platform of NSE. For the purpose of this Issue, the Designated Stock Exchange will

DISCLAIMER CLAUSE OF SEBI: Since the Issue is being made in terms of Chapter IX of the SEBI (ICDR) Regulations, 2018, the Draft Prospectus was not filed with and the SEBI shall not issue any observation on Offer Document.

Hence, there is no such specific disclaimer clause of SEBI. However, investors may refer to the entire "Disclaimer Clause of SEBI" on page 180 of the Prospectus. DISCLAIMER CLAUSE OF NSE: It is to be distinctly understood that the permission given by NSE should not in any way be deemed or construed that the contents of the Prospectus or the price at which the equity shares are offered has been cleared, solicited or approved by NSE, nor does it certify the correctness, accuracy or completeness of any of the Prospectus. The investors are advised to refer to the Prospectus for the full text of the "Disclaimer"

Clause of the NSE" on page 182 of the Prospectus. GENERAL RISKS: Investments in equity and equity-related securities involve a degree of risk and investors should not invest any funds in this Issue unless they can afford to take the risk of losing their investment. Investors are advised to read the risk factors carefully before taking an investment decision in this Issue. For taking an investment decision, investors must rely on their own examination of the Issuer and the Issue including the risks involved. The Equity

Shares in the Issue have neither been recommended nor approved by SEBI nor does SEBI guarantee the accuracy of the Prospectus. Specific attention of the investors is invited to the section titled "Risk Factors" beginning BASIS OF ISSUE PRICE: The Issue Price is determined by the Company in consultation with the Lead Manager. The financial data presented in chapter "Basis for Issue Price" on page 69 of the Prospectus is based on Company's Restated Financial Statements. Investors should also refer to the chapter titled "Risk Factors" and "Restated Financial Statements" on page 21 and 131 respectively of the Prospectus. The Audit Committees at a meeting recommended the Price noting that the Price is justified based on quantitative factors and key financial and operational performance indicators ("KPIs") disclosed in 'Basis for Issue Price' section vis-a-vis the WACA of primary

issuances/secondary transactions disclosed in the "Basis for Issue Price" section on page 69 of the Prospectus. ADDITIONAL INFORMATION AS REQUIRED UNDER SECTION 30 OF THE COMPANIES ACT, 2013: Main Objects as per MoA of our Company: For information on the main objects of our Company, see "History and Certain Corporate Matters" on page 106 of the Prospectus and Clause III(A) of the Memorandum of Association of our Company. The MoA is a material document for inspection in relation to the Issue.

Investors are advised to read the Prospectus including the risk factors carefully before taking an investment decision in this Issue. For taking an investment decision, investors must rely on their own examination of the Issuer

and this Issue, including the Risk Factors on page no. 21 involved. Specific attention of the investors is invited to THAT ANY News/Advertisements/ SMS/ Messages/ Articles and Videos, if any, being circulated in the digital media and/or print media, speculating about the investment opportunity in our Company's issue and about equity shares of our Company being available at premium and/or discount to the Issue price ("Message") during the issue period IS AND/ OR WILL NOT AND/ OR has not been issued by our Company or any of our Directors, Key Managerial Personnel, Promoter Group or Group Companies. ANY SUCH MESSAGE IN circulation is misleading & fraudulent advertisement and issued by a third party to sabotage the IPO, our Company or any of our Directors, Key Managerial Personnel, Promoters, Promoter Group or Group Companies and the intermediaries are not involved in any manner whatsoever. The following updation has been made under the chapter titled "Issue Procedure" on page no. 203-204 of the Prospectus filed with the Registrar of Companies, Mumbai, National Stock Exchange of India Limited (NSE) and Securities

and Exchange Board of India Limited ("SEBI") Flow of Events from the closure of Bidding period (T DAY) Till Allotment:

On T Day, RTA to validate the electronic bid details with the depository records and also reconcile the final certificates received from the Sponsor Bank for UPI process and the SCSBs for ASBA and Syndicate ASBA process with the

- RTA identifies cases with mismatch of account number as per bid file / FC and as per applicant's bank account linked to depository demat account and seek clarification from SCSB to identify the applications with third party
- Third party confirmation of applications to be completed by SCSBs on T+1 day.
- RTA prepares the list of final rejections and circulate the rejections list with BRLM(s)/ Company for their review/ comments. Post rejection, the RTA submits the basis of allotment with the Designated Stock Exchange (DSE).
- The DSE, post verification approves the basis and generates drawal of lots wherever applicable, through a random number generation software. The RTA uploads the drawal numbers in their system and generates the final list of allotees as per process mentioned below
- In chapter titled "The Offer" of the Prospectus on page no. 38, Equity Shares outstanding prior to the Offer should be read as "30,70,000 Equity Shares" instead of "38,35,400 Equity Shares".

Liability of Members: The Liability of members of Company is Limited. Amount of Share Capital of Our Company and Capital Structure: The Authorized, Issued, subscribed and paid-up Equity Share capital of the Company as on the date of the Prospectus is as follows: Authorized Share Capital of Rs.

500.00 Lakhs divided into 50,00,000 Equity Shares of Rs. 10/- each. Issued, Subscribed and paid-up Equity Share Capital of Rs. 307.00 Lakhs divided into 30,70,000 Equity Shares of Rs. 10/- each. For details of the share capital and capital structure of the Company see "Capital Structure" on page 50 of the Prospectus.

Name of the Signatories to the MOA of the Company and the number of Equity Shares held by them:

	Original signatories		Current promoters				
Name of Promoters	Face Value (Rs.)	No. of Shares	Name of Promoters	Face Value (Rs.)	No. of Shares		
Vasant Shah	10.00	3,333	Bhavya Vasant Shah	10.00	9,44,000		
Hetal Patni	10.00	3,333	Rachit Paresh Masalia	10.00	10,84,000		
Darshil Hasmukh Shah	10.00	3,334	Darshil Hasmukh Shah	10.00	7,13,600		
Rachit Paresh Masalia	10.00	10,0000	Dewice in Fauncieros	375000000	nitology ostr		

REGISTRAR TO THE ISSUE



LEAD MANAGER TO THE ISSUE

INVENTURE MERCHANT BANKER SERVICES PRIVATE LIMITED Registered Office: 2" Floor, Viraj Towers, Near Andheri Flyover (North End), Western Express Highway, Andheri (East) Mumbai - 400069, Maharashtra Tel No: +91 22 4075 1500

Email: compliance@inventuremerchantbanker.com Investor Grievance Email: redressal@inventuremerchantbanker.com Website: www.inventuremerchantbanker.com

Contact Person: Mr. Arvind Gala

SEBI Registration No: INM000012003

Date: September 04, 2024

Place: Mumbai

BIGSHARE SERVICES PRIVATE LIMITED

Registered Office: S6-2, 6th Floor, Pinnacle Business Park, Mahakali Caves Road, Next to Ahura Centre, Andheri East, Mumbai - 400 093, Maharashtra, India Tel. No.: +91 22 6263 8200 Email: ipo@bigshareonline.com

Website: www.bigshareonline.com

Investor Grievance Email: investor@bigshareonline.com Contact Person: Mr. Asif Sayeed SEBI Registration No.: INR000001385

COMPANY SECRETARY AND COMPLIANCE OFFICER EXCELLENT

Corporate Office: Unit No. 12,13,113 Bldg 2 S. No. 54, Jay Chamundeshwari Industrial Complex, Naikpada, Vasai, Palghar, Maharashtra, 401208 Tel No.: +91 98202 85767 / 8 Email: info@excellentwiresandpackaging.com

Website: www.excellentwiresandpackaging.com Contact Person: Meghna Mahendra Savla. Company Secretary and Compliance Officer. Investors can contact the Compliance Officer or the Registrar to the Issue in case

AVAILABILITY OF PROSPECTUS: Investors should note that Investment in Equity Shares involves a degree of risk and investors are advised to refer to the Prospectus and the Risk Factors contained therein, before applying in the Issue, Full copy of the Prospectus shall be available at the website of Stock Exchange at www.nseindia.com , the website of Lead Manager at www.inventuremerchantbanker.com and the website of the Issuer Company at

www.excellentwiresandpackaging.com and the website of SEBI at www.sebi.gov.in AVAILABILITY OF APPLICATION FORMS: Application Form can be obtained from the Registered Office and/ or Corporate Office of Company, Excellent Wires And Packaging Limited, Tel. No +91 98202 85767 / 8; Office of Lead Manager, Inventure Merchant Banker Services Private Limited, E-mail: sme.ipo@inventuremerchantbanker.com/ compliance@inventuremerchantbanker.com; Tel: +91 22 4075 1500; Self Certified Syndicate Banks; Registered Brokers; Designated RTA Locations and Designated CDP Locations for participating in the Issue. Application Forms will also be available on the websites of the Stock Exchange and at all the Designated Branches of SCSBs, the list of which is available on the websites of the Stock Exchange and SEBI.

BANKER TO ISSUE & SPONSOR BANK: HDFC Bank Limited All capitalized terms used herein and not specifically defined shall have the same meaning as ascribed to them in the Prospectus dated August 23, 2024.

For Excellent Wires And Packaging Limited On behalf of the Board of Directors

Rachit Paresh Masalia Managing Director DIN:09108018

Excellent Wires And Packaging Limited is proposing, subject to market conditions and other considerations, public issue of its Equity Shares and has filed the Prospectus with the Registrar of Companies, Mumbai. The Prospectus is available or

the website of the Lead Manager at www.inventuremerchantbanker.com the website of the NSE i.e. www.nseindia.com and website of the Issuer Company at www.excellentwiresandpackaging.com. Investor should read the Prospectus carefully, including the Risk Factors on page 21 of the Prospectus before making any investment decision. The Equity Shares have not been and will not be registered under the U.S. Securities Act 1933, as amended (the "Securities Act") or any state securities laws in the United States and may not be issued or sold within the United States or to, or for the

account or benefit of, "U.S. persons" (as defined in Regulation S of the Securities Act), except pursuant to an exemption from, or in a transaction not subject to, the registration requirements of the Securities Act. Accordingly, the Equity Shares will be issued and sold (i) in the United States only to "qualified institutional buyers", as defined in Rule 144A of the Securities Act, and (ii) outside the United States in offshore transactions in reliance on Regulation S under the Securities Act and in compliance with the applicable laws of the jurisdiction where those offers and sales occur. The Equity Shares have not been and will not be registered, listed or otherwise qualified in any other jurisdiction outside India and may not be issued or sold, and Application may not be made by persons in any such jurisdiction, except in compliance with the applicable laws of such jurisdiction. financialexp.epapr.in

KMF Builders & Developers Ltd. Regd. Office: - Flat No. 508, Golf Manor, NAL Wind Tunnel Road, Murgeshpalya, Bangalore-560017, Ph:-25238007, 41486142-43

CIN: L45203KA1995PLC017422 www.kmfbuilders.com kmfbuilders95@gmail.com

NOTICE OF 29TH ANNUAL GENERAL MEETING, REMOTE E-VOTING INFORMATION AND BOOK CLOSURE Notice is hereby given that the Twenty Ninth Annual General Meeting of the Members of KMF Builders and Developers Limited (CIN: L45203KA1995PLC017422) will be held at Hotel SAI Renaissance, Opp. State Bank of India SAI Colony (Whitefield Rly Stn.) Kadugudi, Bangalore 560067 Karnataka, on Thursday the 26th day of September 2024 at 09.00 A.M

The Members of the Company are hereby informed that pursuant to Regulation 36 of SEBI (LODR) Regulations, 2015 and Section 108 of the Companies Act, 2013 read with Rule 20 of the Companies (Management and Administration) Amendment Rules, 2015, the company has dispatched/e-mailed Annual Report, Notice along with the Attendance cum proxy slip's to all its members. The Company has engaged the services as provided by National Securities Depository Limited (NSDL) to provide remote e-voting facility to the Members of the company.

E-voting is optional and e-voting rights of the members will be reckoned on the Equity shares held by them 19th September, 2024. The remote E- voting period commences on 23rd September 2024 Monday (09.00 a.m.) and ends on 25th September 2024, (05:00 p.m.) Wednesday. During this period, the member may cast their vote electronically. The remote e-voting module shall be disabled by National Securities Depository Limited (NSDL) thereafter.

E-voting will not be allowed beyond the aforesaid date. Any person, who acquires the shares of the company and becomes member of the company after dispatch of annual reports and holding shares as the cut off date i.e. 19th September 2024, may obtain the login ID and password by sending an email to evoting@nsdl.co.in, by mentioning their Folio No./DP ID Client ID or may contact on toll free Members who have not cast their vote by remote e-voting can exercise voting rights at the AGM. The company will make arrangements

members / list of beneficial owners as on 19th September 2024 are entitled to vote on the Resolutions set forth in this notice. In case of any gueries, the members may refer the Frequently asked questions (FAQS) for members and e-voting user's manual for members available at the download sections of https://www.evoting.nsdl.com or contact on the above-mentioned toll-free number. The results of the remote e-voting and poll at the AGM along with Scrutinizer report will be placed on the Company website ww.kmfbuilders.com and on the website of National Securities Depository Limited (NSDL) www.evoting.nsdl.com within Forty-Eight (48) hours of passing of the resolutions at the AGM to be held on 26 September 2024, for information to the members and communicated to the BSE Limited.

of Ballot Paper in this regard at the AGM Venue. A member may participate in the meeting even after exercising his/her right to vote

through remote e- voting but shall not be allowed to vote again at the meeting. The member, whose names appear in the register of

BOOK CLOSURE FOR AGM

Notice pursuant to the provisions of Section 91 of the Companies Act, 2013 and rules 10 Companies (Management and Administration) Amendments Rules, 2015 is also hereby given the Register of Members and the Share Transfer Book of the Company will remain closed from Wednesday, 18th September 2024, to Sunday 22nd September 2024, (both days inclusive) for the purpose of holding AGM. By order of the Board

KMF Builders & Developers Itd

Gorve Chadha

Managing Director

DIN: 06407884 **DSJ Keep Learning Limited** (Formerly Known as DSJ Communications Limited)

CIN: L80100MH1989PLC054329

Regd. Off.: 419-A, Arun Chambers, 4th Floor, Next to AC Market, Tardeo, Mumbai - 400034

Tel: 022 40023127, E-mail: compliance@dsjkeeplearning.com Website: dsikeeplearning.com NOTICE OF 34™ (THIRTY FOURTH ANNUAL GENERAL MEETING) E-VOTING INFORMATION AND NOTICE OF BOOK CLOSURE

Notice is hereby given that the 34th (Thirty Fourth) Annual General Meeting ("AGM") of the Members of DSJ Keep Learning Limited ("the Company") will be held on Monday, 30th September 2024 at 3.00 p.m. (IST) through Video Conferencing (VC) / Other Audio-Visual Means (OAVM) to transact the businesses as set out in the Notice convening the 34th AGM ("the Notice"). The same is available on the website of the company viz. dsjkeeplearning.com and on website of Central Depository Services (India) Limited (CDSL) at www.evotingindia.com and has also been forwarded to the Stock Exchanges where Equity shares of the company are listed, enabling them to disseminate the same on their respective websites viz. www.nseindia.com and www.bseindia.com. The Ministry of Corporate Affairs ("MCA") pursuant to the General Circular numbers 14/2020 dated 8th April, 2020, 17/2020 dated 13th April, 2020,

20/2020 dated 5th May, 2020, General Circular No. 02/2021 dated 13th January, 2021, 21/2021 dated 14th December, 2021, 2/2022 dated 05th May,

2022, 10/2022 dated 28th December, 2022 and 09/2023 dated 25th September, 2023 and Circular number SEBI/HO/CFD/CMD1/CIR/P/2020/79 dated 12th May, 2020, SEBI/HO/CFD/CMD2/CIR/P/2021/11 dated 15th January, 2021, SEBI/HO/CFD/CMD2/CIR/P/2022/62 dated 13th May, 2022, SEBI/HO/CFD/PoD-2/P/CIR/2023/4 dated 5th January, 2023 and SEBI/HO/CFD/CFD-PoD-2/P/ CIR/2023/167 dated 7th October, 2023 issued by the Securities and Exchange Board of India ("SEBI") (hereinafter collectively referred to as "the Circulars") and the provisions of Secretarial Standard-2 on General Meetings issued by the Institute of Company Secretaries of India, companies are allowed to hold AGM through VC/OAVM, without the physical presence of members at a common venue. In compliance with the aforesaid Circulars, Companies Act, 2013 ("the Act") and the SEBI (Listing Obligations and Disclosure Requirements) Regulations, 2015 ("Listing Regulations"), the AGM of the Company will be held through VC/ OAVM. Members attending the AGM through VC/OAVM shall be counted for the purpose of reckoning the quorum under section 103 of the Act. In accordance with the said circulars, the Notice of 34th AGM along with the Annual Report including the Audited Financial Statements for the financial year ended 31st March 2024 has been sent electronically to those members whose e-mail address(es) are registered with the Company/

Pursuant to provisions of Section 91 of the Act and Regulation 42 of Listing Regulations, the Register of Members & Share Transfer Books of the Company will remain closed from Tuesday 24th September 2024 to Monday 30th September 2024 (both days inclusive) for the purpose of AGM held through VC / OAVM. Pursuant to the provisions of Section 108 of the Companies Act, 2013 read with Rule 20 of the Companies (Management and Administration)

Depositary Participant(s)/Registrar and Share Transfer Agent ("RTA") as on Monday, 26th August, 2024.

Rules, 2014 (as amended from time to time), Regulation 44 of SEBI (Listing Obligations and Disclosure Requirements) Regulations, 2015 (as amended from time to time), and the Circulars, the Company is providing facility of remote e-voting to its Members in respect of the business to be transacted at the AGM. For this purpose, the Company has entered into an agreement with Central Depository Services (India) Limited (CDSL) for facilitating voting through electronic means, as the authorized agency. The facility of casting votes by a member using e-voting system on the date of the AGM will be provided by CDSL. All the members are hereby informed that: -

1. The business as set forth in the Notice of 34th AGM shall be transacted through electronic means.

Place: Delhi

Date: 04.09.2024

2. The cut-off date for determining the eligibility to vote through electronic means shall be Monday, 23rd September 2024 Persons whose name is recorded in the register of members or in the register of beneficial owners maintained as on cut-off date, only shall be entitled to avail the

facility of remote e-voting as well as the e-voting at the AGM. E-voting portal will remain open from Wednesday 25th September, 2024 at 09:00 A.M. (IST) and ends on Sunday, 29th September, 2024 at 05:00 P.M.(IST). The e-voting module shall be disabled by CDSL thereafter and voting shall not be allowed beyond said time.

Any person, who acquires shares and becomes a member of the Company after the dispatch of the notice and hold shares as on cut-off date i.e., Monday, 23rd September 2024, may obtain login ID and password by sending a request on helpdesk.evoting@cdslindia.com to cast their

The members who have cast their vote by e-voting prior to the meeting may also attend the meeting but shall not be entitled to cast their The manner of remote e-voting and e-voting during the AGM, for members holding shares in physical mode, dematerialized mode and for those

members who have registered their e-mail addresses is provided in detail in Notice of AGM. The Company has appointed Mr. Anshul Bhatt, Practicing Company Secretary (Membership No.23502) as the Scrutinizer to scrutinize the remote The result of the remote e-voting and vote cast at the AGM shall be declared along with the Scrutinizer's Report within the prescribed period

shall be displayed on the Company's website viz., dsjkeeplearning.com and on the websites of the Stock Exchanges where the equity shares of the Company are listed viz. BSE Limited and National Stock Exchange of India Limited at www.bseindia.com and www.nseindia.com and on the Website of Central Depository Services (India) Limited (CDSL) at www.evotingindia.com. All grievances connected with the facility for voting by electronic means may be addressed to Mr. Rakesh Dalvi, Sr. Manager, (CDSL,) Central Depository Services (India) Limited, A Wing, 25th Floor, Marathon Futurex, Mafatlal Mill Compounds, N M Joshi Marg, Lower Parel (East), Mumbai

- 400013 or send an email to helpdesk.evoting@cdslindia.com or call toll free no. 1800 21 09911. By order of the Board of Directors For DSJ Keep Learning Limited

Date: 04th September 2024

(Formerly known as DSJ Communications Limited) Jaiprakash Gangwani **Company Secretary & Compliance Officer**

ARCHIDPLY DECOR LIMITED

Regd. Office: Sy. No.19, KSSIDC Industrial Area, Bangalore Road, Katmachanahalli, Chintamani, Chikaballapur, Karnataka -563125, Phone: +91 9448419394 Cor. Office: No-50, Millenium Towers, Queens Road, Swamy Shivanandapuram, Shivajinagar, Bangalore-560051, Ph: +91 7022012573 Website: www.archidplydecor.com, Email: bangalore@archidply.com

(CIN: L20231KA2017PLC179929)

Notice of AGM, E-voting and Book Closure Notice is hereby given that the Seventh (7th) Annual General Meeting (AGM) of the Members of

Archidply Decor Limited will be held on Monday, September 30, 2024 at 12:30 P.M. at its registered office at Sy. No.19, KSSIDC Industrial Area, Bangalore Road, Katmachanahalli, Chintamani, Chikaballapur, Karnataka - 563125, to transact the business as specified in AGM Notice. Notice is also hereby given that pursuant to section 91 of the Companies Act, 2013 and the Companies

(Management & Administration) Rules, 2014, as amended from time to time, the register of members and share transfer books of the company shall remain closed from Monday, 23rd of September, 2024 to Monday, 30th of September, 2024 (both days inclusive) for the purpose of aforesaid AGM. Notice of the 7th AGM along with the Annual Report 2023-24 is sent by electronic mode to those

members whose email addresses are registered with the company/depositories and physical copies are Dispatched to the members whose email addresses are not available with the company/depositories. In terms of section 108 of the Companies Act, 2013 read with Rule 20 of Companies (Management and

Administration) Rules, 2014 and Regulation 44 of the SEBI (Listing Obligations and Disclosure Requirements) Regulations 2015, as amended from time to time, the company is pleased to provide its members the facility to cast their vote electronically, through the e-voting services provided by National Securities Depository Limited (NSDL) on all resolutions proposed to be considered at the aforesaid AGM Further, the facility for voting through Poll/Ballot Paper shall be made available at the AGM and the Members attending the Meeting who have not cast their vote by remote e-voting shall be able to exercise

their right to vote at the Meeting through Poll/ Ballot Paper. The facility for voting by electronic voting

system shall not be made available at the AGM of the Company. Mr. Deepak Sadhu, Proprietor of M/s Deepak Sadhu, Company Secretaries has been appointed as Scrutinizer to scrutinize the e-voting and remote e-voting process and the e-voting at AGM in fair and

All the members are hereby informed that: The Ordinary business as set out in the Notice of 7th AGM of the company may be transected

- through voting by electronic means and through poll/Ballot paper at AGM; The remote e-voting period commences on Friday, 27th September, 2024 (10:00 a.m.) and ends on
- Sunday, 29th September, 2024 (5:00 p.m.). The cut-off date is Monday, 23rd September, 2024.
- Persons who acquire and becomes shareholder of the Company after the dispatch of the Notice of AGM and holding shares as of the cut-off date i.e. Monday, 23rd September, 2024 can do remote
- e-voting by obtaining the login ID and password by sending an email to evoting@nsdl.com or call on 022 - 4886 7000 by mentioning their Folio No./DP ID no. However, if such shareholder is already registered with the [RTA/DP] for remote e-voting then existing user ID and password can be used for casting vote. v. The members may note that:
- Remote e-voting shall not be allowed beyond Sunday, 29th September, 2024 (05:00 p.m.) The facility for voting through e-voting shall not be made available at the AGM of the Company
- and members attending the AGM who have not already casted their vote by remote e-voting shall be able to vote at the AGM through Poll/Ballot at the AGM. c. A member may participate at the AGM even after exercising his right to vote through remote
- e-voting but shall not be allowed to vote again. d. A person whose name is recorded in the register of members or in the register of beneficial owners maintained by the depositories as on the cut-off date i.e. Monday, 23rd September, 2024
- vi. The notice of 7th AGM of the Company is available on the Company's website (www.archidplydecor.com), NSDL's website (www.evoting.nsdl.com), BSE website
- (www.bseindia.com) and NSE website (www.nseindia.com); and In case of any queries before or during the AGM, you may refer to the Frequently Asked Questions (FAQs) for Members and e-voting user manual available at the www.evotingindia.com, under help

the Notice of the Annual General Meeting. for For Archidply Decor Limited

Date: 04.09.2024 Place : Bengaluru

WIRES & PACKAGING LIMITED EXCELLENT WIRES AND PACKAGING LIMITED

of any pre-issue or post-issue related problems, such as non-receipt of letters of allotment, credit of allotted shares in the respective beneficiary account, etc.

only shall be entitled to avail the facility of remote e-voting.

section or write an email to Pallavi Mhatre at evoting@nsdl.com or contact 022-48867000. For detailed instructions pertaining to e-voting, members may please refer to the section "Notes" in

> Siva Kiran Mavoori Company Secretary

BENGALURU

ಎಚ್ಎಸ್ಆರ್ಪಿ ಪ್ಲೇಟ್ಗೆ ನಿರಾಸಕ್ತಿ

E011316

ಬೆಂಗಳೂರು: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು ಈಗಾಗಲೇ ರಾಜ್ಯ ಸರಕಾರ ಎರಡ್ನೂರು ಬಾರಿ ಗಡುವು ವಿಸ್ತರಣೆ ಮಾಡಿದೆ. ಆದರೆ ಇನ್ನೂ ಕೂಡ ವಾಹನ ಮಾಲೀಕರು ಎಚ್ಎಸ್ಆರ್ಪಿ ನಂಬರ್ಪ್ಲೇಟ್ ಗಳನ್ನು ಅಳವಡಿಸಿಕೊಳ್ಳಲು ಮುಂದಾಗಿಲ್ಲ.

ಎಚ್ಎಸ್ಆರ್ಪಿ ನಂಬರ್ ಹಾಕಿಸಿಕೊಳ್ಳಬೇಕು ಈ ತಿಂಗಳ ಸೆಪ್ರೆಂಬರ್ 15 ಕೊನೆ ದಿನವಾಗಿದೆ. ಇನ್ನೇನು 11 ದಿನಗಳು ಮಾತ್ರ ಬಾಕಿ ಉಳಿದಿವೆ. ಒಂದು ವೇಳೆ ಹಾಕಿಸಿಕೊಳ್ಳಲಿಲ್ಲ ಅಂದರೆ ಮೊದಲ ಬಾರಿಗೆ 500 ರುಪಾಯಿ ಎರಡನೇ ಬಾರಿಗೆ ಒಂದು ಸಾವಿರ ರುಪಾಯಿ ದಂಡ ಹಾಕಲಾಗುತ್ತದೆ. ಕರ್ನಾಟಕದ ಎರಡು ಕೋಟಿ ವಾಹನಗಳ ಪೈಕಿ ಇಂದಿನವರೆಗೆ ಕೇವಲ 51.5 ಲಕ್ಷ ವಾಹನ ಮಾಲೀಕರು ಮಾತ್ರ ಎಚ್ಎಸ್ ಆರ್ಪಿ ಅಳವಡಿಸಿಕೊಂಡಿದ್ದಾರೆ. ರಾಜ್ಯ ಸಾರಿಗೆ ಇಲಾಖೆ ಏಪ್ರಿಲ್ 2019ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ. ಈ ತಿಂಗಳ ಸೆ. 15 ನೇ ತಾರೀಖಿನೊಳಗೆ ಎಚ್ಎಸ್ಆರ್ಪಿ ನಂಬರ್ಗಳನ್ನು ಹಾಕಿಸಿಕೊಳ್ಳಬೇಕು ಒಂದು ವೇಳೆ ಹಾಕಿಸಿಕೊಳ್ಳಲಿಲ್ಲ ಅಂದರೆ ದಂಡ

ಡಿ ಗ್ಯಾಂಗ್ ವಿರುದ್ಧ ನಡೆದ ತನಿಖೆಯಲ್ಲಿ ಮಹತ್ವದ ವಿಡಿಯೊ ಸಾಕ್ಷಿ ಪತ್ತೆ । ಕರಾಳ ಕೃತ್ಯಕ್ಕೆ 231 ಮಂದಿ ಸಾಕ್ಷಿ

ರೇಣುಕಾಸ್ತಾಮಿ ಕೊಲೆ: ವಿಕೃತ ಮುಖದ ಕೆರಾಳ ದರ್ಶನ

ನಿ ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ರೇಣುಕಾಸ್ತಾಮಿ ಕೊಲೆ ಪ್ರಕರಣದಲ್ಲಿ ತನಿಖೆ ನಡೆಸಿದ ಪೊಲೀಸರು 17 ಆರೋಪಿಗಳ ವಿರುದ್ಧ 3991 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗಿದ್ದು, ಇಂಚಿಂಚು ಮಾಹಿತಿ ದಾಖಲು ಮಾಡಲಾಗಿದೆ. ದರ್ಶನ್ ಗ್ಯಾಂಗ್ ವಿರುದ್ಧ ನಡೆದ ತನಿಖೆಯಲ್ಲಿ ಪೊಲೀಸರಿಗೆ

ಮಹತ್ವದ ಒಂದು ವಿಡಿಯೊ ಸಾಕ್ಷಿ ಪತ್ತೆಯಾಗಿದೆ. ರೇಣುಕಾಸ್ವಾಮಿ ಕೊಲೆಯಾದ ನಂತರ ಆರೋಪಿಗಳು ಶವ ಬಿಸಾಡಲು ಮುಂದಾಗಿದ್ದಾರೆ. ಕೊಲೆಯ ನಂತರ ಶವ ಬಿಸಾಡುವ ಮೊದಲು ಆರೋಪಿಗಳು ಸಂಭಾಷಣೆ ನಡೆಸಿದ್ದಾರೆ. ಆ ವಿಡಿಯೊ ಆರೋಪಿ ಅನುಕುಮಾರ್ ಮೊಬೈಲ್ನಲ್ಲಿ ಪತ್ತೆಯಾಗಿದೆ. ಆರೋಪಿ ರಾಘವೇಂದ್ರ ತನ್ನ ಪತ್ನಿ ಜತೆ ವಾಟ್ಫಾಪ್ ಕರೆಯಲ್ಲಿ ಮಾತಾಡಿದ್ದ. ಅದನ್ನು ಅನುಕುಮಾರ್ ವಿಡಿಯೊ ರೆಕಾರ್ಡ್ ಮಾಡಿದ್ದಾನೆ. ಈ ಸಂದರ್ಭದಲ್ಲಿ ರಾಘವೇಂದ್ರ ತಾನು ಊರಿಗೆ ಬರುವುದು ತಡವಾಗುತ್ತದೆ. ಶೆಡ್ನಲ್ಲಿ ಏನೋ ನಡೆದಿದೆ ಎಂಬ ಬಗ್ಗೆ ಮಾತಾಡಿದ್ದಾನೆ. ರಾಘವೇಂದ್ರ ಮಾತನಾಡಿರುವ ಈ ವಿಡಿಯೊವನ್ನು ಪೊಲೀಸರು ಪ್ರಮುಖ ಸಾಕ್ಷಿಯನ್ನಾಗಿ ಮಾಡಿಕೊಂಡಿದ್ದಾರೆ. ಪೊಲೀಸರು ಚಾರ್ಜ್ ಶೀಟ್ ನಲ್ಲಿ ಆರೋಪಿ ರಾಘವೇಂದ್ರ ಮಾತಾಡಿರುವ ಆಡಿಯೊದಲ್ಲಿನ ಡಿಸ್ಕಿಪ್ಷನ್ ಅನ್ನು ಉಲ್ಲೇಖ ಮಾಡಿದ್ದಾರೆ.

ಪವಿತ್ರಾ ಕೃತ್ಯಕ್ಕೆ ಸಾಕ್ಷಿ ಪತ್ತೆ: ಪವಿತ್ರಾ ಗೌಡ ಅವರು ರೇಣುಕಾಸ್ರಾಮಿ ಅವರಿಗೆ ಚಪಲಿಯಲ್ಲಿ ಹೊಡೆದಿದ್ದಾರೆ. ಕೃತ್ಯ ನಡೆದ ಸಮಯದಲ್ಲಿ ಪವಿತ್ರಾ ಗೌಡ ಅವರು ಅಲ್ಲೇ ಇರುವುದಕ್ಕೆ ಸಾಕ್ಷಿಗಳು ಪತ್ತೆಯಾಗಿದೆ. ಪವಿತ್ರಾ ಗೌಡ ಅವರ ಮೊಬೈಲ್ ಪಟ್ಟಣಗೆರೆ ಶೆಡ್ನಲ್ಲಿ ಆ್ಯಕ್ತಿವ್ ಆಗಿದ್ದು, ಸಿಸಿಟಿವಿಯಲ್ಲೂ ಪವಿತ್ರಾ ಗೌಡ ಚಲನವಲನ ಸೆರೆಯಾಗಿದೆ. ರೇಣುಕಾಸ್ರಾಮಿಯನ್ನು ಸಾಯಿಸಲು ಪ್ರಚೋದನೆ ನೀಡಿದ್ದೇ ಪವಿತ್ರಾ ಗೌಡ ಎಂದು ಇತರೆ ಆರೋಪಿಗಳು ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾರೆ.

ಇದರಿಂದ ರೇಣುಕಾಸ್ತಾಮಿ ಪ್ರಕರಣದಲ್ಲಿ ಪವಿತ್ರಾ ಪಾತ್ರ ದೃಢವಾಗಿದೆ. ರೇಣುಕಾಸ್ವಾಮಿ ಮೇಲೆ ದರ್ಶನ್ ಗ್ಯಾಂಗ್ ನ ಪ್ರತಿಯೊಬ್ಬರೂ ಹೊಡೆಯುವಾಗ ಪವಿತ್ರಾ ಗೌಡ ನಿಂತು ಕಿರುಚಾಡುತ್ತಿದ್ದರು. ಬಿಡಬೇಡಿ, ಸಾಯಿಸಿ ಅವನನ್ನು ಅಂತ ಪವಿತ್ರಾ ಕೂಗಾಡಿದ್ದಾಳೆ. ಆಕೆ ಹೇಳಿದ್ದಕ್ಕೆ ನಾವು ಹಲ್ಲೆ ಮಾಡಿದ್ದೇವೆ ಅಂತ ಇತರ ಆರೋಪಿಗಳು ಹೇಳಿಕೆ ನೀಡಿದ್ದಾರೆ. ರೇಣುಕಾಸ್ವಾಮಿಯನ್ನು ಬಿಡಬೇಡಿ ಸಾಯಿಸಿ ಅಂದಿದ್ದ ಪವಿತ್ರಾ ಗೌಡ ಹೇಳಿಕೆಯಿಂದಲೇ ಪವಿತ್ರಾ ಗೌಡಳನ್ನು ಪೊಲೀಸರು ಎ1 ಮಾಡಿದ್ದಾರೆ ಎನ್ನಲಾಗಿದೆ.



ಕೊಲೆ ಪ್ರಕರಣದಲ್ಲಿ ಯಾರ ಪಾತ್ರ ಏನೇನು?

- ಎ1 ಪವಿತ್ಯಾಗೌಡ: ಕೊಲೆ ಮಾಡಲು ಮೂಲ ಕಾರಣ. ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿಗೆ ಚಪ್ಪಲಿಯಿಂದ
- ಎ2 ದರ್ಶನ್: ರೇಣುಕಾಸ್ತಾಮಿ ಅಪಹರಣಕ್ಕೆ ಸೂಚನೆ. ಶೆಡ್ ನಲ್ಲಿ ಮಾರಣಾಂತಿಕವಾಗಿ ಹಲ್ಲೆ. ಕೊಲೆ ಪ್ರಕರಣ ಮುಚ್ಚಿ ಹಾಕಲು ಯತ್ನ. ದರ್ಶನ್ ಅವರು ಹಣ ಕೂಡ ನೀಡಿದ್ದ ಆರೋಪ.
- ಎ3 ಪವನ್: ಅಪಹರಣಕ್ಕೆ ಸಂಚು. ಚಿತ್ರದುರ್ಗದ ರಘು ಅವರನ್ನು ಸಂಪರ್ಕಿಸಿ ಅಪಹರಿಸುವಲ್ಲಿ ಪ್ರಮುಖ ಪಾತ್ರ.
- ಎ4 ರಾಘವೇಂದ್ಯ: ಅಪಹರಣದ ಮತೊಬ ರುವಾರಿ. ರೇಣುಕಾಸ್ವಾಮಿ ಧರಿಸಿದ್ದ ಚಿನ್ನಾಭರಣ ದೋಚಿದ್ದ.
- ಎ5 ನಂದೀಶ್: ಮೆಗ್ಗರ್ ಮೆಷಿನ್ ಬಳಸಿ ಕರೆಂಟ್ ಶಾಕ್ ನೀಡಲು ಸಹಾಯ. ಮೃತದೇಹ ವಿಲೇವಾರಿಯಲ್ಲಿ
- ಎ6 ಜಗದೀಶ್: ರೇಣುಕಾಸ್ತಾಮಿಯನ್ನು ಅಪಹರಿಸಿದ ತಂಡದ ಆರೋಪಿ. ಹಣ ಪಡೆದು ಮೃತದೇಹ ಎಸೆಯುವಲ್ಲಿ ಭಾಗಿ.
- ಎ7 ಅನು: ರೇಣುಕಾಸ್ವಾಮಿ ಮೈಮೇಲಿನ ಒಡವೆ ಕಸಿದಿದ್ದ ಆರೋಪ.
- ಎ8 ರವಿ: ರೇಣುಕಾಸ್ತಾಮಿಯನ್ನು ಬೆಂಗಳೂರಿಗೆ ಕರೆತರುವಲ್ಲಿ ಸಹಾಯ. ಹಣ ಪಡೆದು ಮೃತದೇಹ ಎಸೆಯುವಲ್ಲಿ ಭಾಗಿ.

- ಎ9 ಧನರಾಜು: ರೇಣುಕಾಸ್ತಾಮಿಯ ಮೇಲೆ ಭೀಕರವಾಗಿ ಹಲ್ಲೆ. ಎಲೆಕ್ಟಿಕ್ ಮೆಗ್ಗರ್ ಮಷಿನ್ ಮೂಲಕ ಶಾಕ್ ಕೊಟ್ಟಿದ್ದ . • ಎ10 ವಿನಯ್: ರೇಣುಕಾಸ್ತಾಮಿಗೆ ಲಾಠಿ ಬೀಸಿ ಹೊಡೆದು ಮಾರಣಾಂತಿಕ ಹಲ್ಲೆ
- ಎ11 ನಾಗರಾಜು: ಶೆಡ್ ನಲ್ಲಿ ಹಲ್ಲೆ ವೇಳೆ ರೇಣುಕಾಸ್ತಾಮಿಗೆ ಕಾಲಿನಿಂದ ಒದ್ದು ಹಲ್ಲೆ
- ಎ12 ಲಕ್ಷಣ್ : ಕೊಲೆಯಾದ ಸ್ಥಳದಲ್ಲಿ ಲಕ್ಷಣ್ ಇದ್ದು, ಮೃತ ದೇಹವನ್ನು ಎಸೆಯಲು ಬೇಕಾದ ವ್ಯವಸ್ಥೆ.
- ಅ13 ದೀಪಕ್: ನಿಖಿಲ್, ಕೇಶವಮೂರ್ತಿ, ಕಾರ್ತಿಕ್ ಗೆ ಹಣ ಹಂಚಿಕೆ. ದರ್ಶನ್, ಪ್ರದೋ ಶ್ ಸೂಚನೆಯಂತೆ ತಲಾ 5 ಲಕ್ಷ ಹಣ ನೀಡಿದ್ದ.
- ಎ14 ಪ್ರದೋಶ್: ಕೊಲೆ ಮಾಡಿದ್ದವರ ಖರ್ಚಿಗೆ 30 ಲಕ್ಷ ಹಣದ ವ್ಯವಸ್ಥೆ. ಆರೋಪಿಗಳನ್ನು ದರ್ಶನ್ ಗೆ ಮುಂದೆ ಸರೆಂಡರ್ ಮಾಡಿಸಿದ್ದ.
- 15 ಕಾರ್ತಿಕ್: ರೇಣುಕಾಸ್ತಾಮಿಯ ಮೃತದೇಹ ಸಾಗಿಸಿ ಪೊಲೀಸರ ಮುಂದೆ ಸರೆಂಡರ್.
- ಎ16 ಕೇಶವಮೂರ್ತಿ: 5 ಲಕ್ಷ ರು. ಹಣ ಪಡೆದು ಮೃತದೇಹ ಸಾಗಿಸುವಲ್ಲಿ ಭಾಗಿ. ಬಳಿಕ ಪೊಲೀಸರ ಮುಂದೆ ಸರೆಂಡರ್
- ಎ17 ನಿಖಲ್: 5 ಲಕ್ಷ ರು. ಹಣ ಪಡೆದು ಮೃತದೇಹ ಸಾಗಿಸುವಲ್ಲಿ ಭಾಗಿ. ಹಣ ಪಡೆದು ಪೊಲೀಸರ ಮುಂದೆ ಸರೆಂಡರ್.

ಸಾಕಿಗಳು ಲಭ್ಯ

- ಹಲ್ಲೆ ವೇಳೆ ರೇಣುಕಾಸ್ತಾಮಿ <mark>ಬೇಡಿಕೊಳ್ಳುವ ಪೋಟೊ ರಿಟ್ರೀವ್</mark>
- ಅನುಕುಮಾರ್ ಮೊಬೈಲ್ ನಿಂದ
- ಒಂದು ಮಹತ್ವದ ಆಡಿಯೊ ಸಂಗ್ರಹ ನೈಲನ್ ಹಗ್ಗದ ಫೋಟೊ, ಪವಿತ್ರಗೌಡ ಮನೆಯಲ್ಲಿ ಸೀಝ್
- ಮಾಡಿದ್ದ ಚಪ್ಪಲಿಯ ಫೋಟೊ. • ದರ್ಶನ್ ಸ್ಪೋನಿ ಬ್ರೂಕ್ ಹೋಟೆಲ್ನಿಂದ ಹೊರ ಬರುವ ಪೋಟೋಗಳು.
- ಶೆಡ್ಗೆ ದರ್ಶನ್ ಎಂಟ್ರಿ ಆಗಿರುವ ಸಿಸಿ ಕ್ಯಾಮೆರಾ ಸ್ವಾಪ್ಶಾಟ್
- ವೈದ್ಯರು ನೀಡಿರುವ ಪೋಸ್ಟ್ ಮಾರ್ಟಂ ವರದಿಯಲ್ಲಿ 39 ಗಾಯಗಳಿಗೂ ವಿವರಣೆ

ಎಫ್ಎಸ್ಎಲ್ ವರದಿಯಲ್ಲಿ ಏನಿದೆ?

ದರ್ಶನ್ ಮನೆಯಲ್ಲಿದ್ದ ಲಾಠಿ, ರಿಪೀಸ್ ಪಟ್ಟಿ, ದೊಣ್ಣೆ, ಬೆಲ್ಟ್ ಮೇಲೆ ರಕ್ತದ ಕಲೆ ಪತ್ತೆಯಾಗಿತ್ತು. ನಟಿ ಪವಿತ್ರಾಗೌಡ ಚಪ್ಪಲಿ ಮೇಲೆಯೂ ರಕ್ತದ ಕಲೆ ಸಿಕ್ಕಿತ್ತು. ಡಿಎನ್ಎ ಪರೀಕ್ಷೆಯಿಂದ ಪತ್ತೆಯಾದ ರಕ್ತ ಮಾದರಿ ರೇಣುಕಾಸ್ತಾಮಿಯದ್ದೇ ಎನ್ನುವುದು ದೃಢಪಟ್ಟಿದೆ. ರೇಣುಕಾ ಕೊಲೆ ಬಳಿಕ ದರ್ಶನ್, ಪವಿತ್ರಾಗೌಡ ಮಾತನಾಡಿದ್ದರು. ಆದರೆ ಸಿಕ್ಕಿಬೀಳುವ ಭಯದಲ್ಲಿ ಸಿಸಿಟಿವಿ ವಿಡಿಯೊವನ್ನು ದರ್ಶನ್ ಗ್ಯಾಂಗ್ ಡಿಲೀಟ್ ಮಾಡಿತ್ತು ಸಿಸಿಟಿವಿ ಡಿವಿಆರ್ಗಳ ರಿಟ್ರೀವ್ ಮಾಡಿ ದಾಗ ದರ್ಶನ್ ಡಿಲೀಟ್ ಮಾಡಿಸಿದ ದೃಶ್ಯಗಳು ಪತ್ತೆಯಾಗಿದೆ. ಕಪ್ಪುಬಣ್ಣದ ಸ್ಕಾರ್ಪಿಯೋ ಕಾರಲ್ಲಿ ಆರೋಪಿ ದೀಪಕ್ ಕೂದಲು ಪತ್ತೆಯಾಗಿದೆ. ಇಡೀ ಪ್ರಕರಣ ತನಿಖೆಯಲ್ಲಿ ಹೈದರಾಬಾದ್ ಎಫ್ಎಸ್ ಎಲ್ ವರದಿ ಅತ್ಯಂತ ಮಹತ್ವ ಪಡೆದುಕೊಂಡಿದೆ.

ರೇಣುಕಾಸ್ತಾಮಿ ಶ್ರಾಸಕೋಶ ಛಿದ್ರ

- ಬಾಯಿ ಮುರಿಯುವಂತೆ ಹೊಡೆದಿದ್ದರಿಂದ ದವಡೆ ಹಾಗೂ ಹಲ್ಲುಗಳು ಪುಡಿ, ತುಟಿ, ಕಿವಿ ಕಟ್
- ವೃಷಣಕ್ಕೆ ಹೊಡೆದಿದ್ದಕ್ಕೆ ರಕ್ಷಸ್ರಾವವಾಗಿತ್ತು.
- ಪಕ್ಕೆಲುಬು ಮುರಿದು ಶ್ವಾಸಕೋಶ ಛಿದ್ರ

ಅಮೆರಿಕದಿಂದ ಅರಾಜಕತೆ ಸೃಷ್ಟಿ: ಸೂಲಿಬೆಲೆ

- ದೇಹದ 8 ಭಾಗಕ್ಕೆ ಕರೆಂಟ್ ಶಾಕ್, 7 ಕಡೆ ಮೂಳೆ ಮುರಿತ
- ಶೇ.30 ರಷ್ಟುದೇಹ ಸುಟ್ಟಸ್ಥಿತಿ



ಆಟೋ ಮೇಲೆ ಚಾಲಕ ಸಾವು

ತೆರೆಯಬೇಕಾಗುತ್ತದೆ.

ಬೆಂಗಳೂರು: ಚಲಿಸುತ್ತಿದ್ದ ಆಟೋ ಮೇಲೆ ಮರದ ಕೊಂಬೆ ಬಿದ್ದು ಗಂಭೀರವಾಗಿ ಘಾಯಗೊಂಡಿದ್ದ ಆಟೋ ಚಾಲಕನನ್ನು ನಿಮ್ಹಾನ್ಫ್ ಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಆಟೋ ಚಾಲಕ ಖಲೀಲ್ ಸಾವನ್ನಪ್ಪಿದ್ದಾರೆ. ಜಯನಗರದ 4 ಟಿ ಬ್ಲಾಕ್ ನ 16ನೇ ಮುಖ್ಯರಸ್ತೆ ಯಲ್ಲಿ ಚಲಿಸುತ್ತಿರುವ ಆಟೋ ಮೇಲೆ ಮರದ ಬೃಹತ್ ಕೊಂಬೆ ಮುರಿದು ಬಿದ್ದಿದೆ. ಈ ವೇಳೆ ಆಟೋದಲ್ಲಿ ಚಾಲಕ ಹಾಗೂ ಇಬ್ಬರು ಪ್ರಯಾಣಿಕರಿದ್ದರು. ಕೊಂಬೆ ಬಿದ್ದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಹಿಂಬದಿ ಕುಳಿತಿದ್ದ ಒಬ್ಬರು ಪ್ರಯಾಣಿಕರಿಗೂ

ಗಾಯಗಳಾಗಿವೆ. ತೀವ್ರ ರಕ್ತಸ್ರಾವವಾಗಿದ್ದ ಚಾಲಕನನ್ನು ನಿಮ್ಹಾನ್ಟ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಸಾರ್ವಜನಿಕರು ಆಟೋ ಮೇಲೆ ಬಿದ್ದಿದ್ದ ಮರದ ಕೊಂಬೆ ತೆರವು ಮಾಡಲು ಹರಸಾಹಸಪಟ್ಟಿದ್ದಾರೆ. ಬಳಿಕ ಬಿಬಿಎಂಪಿ ಅರಣ್ಯ ಘಟಕದ ಸಹಯೋಗದೊಂದಿಗೆ ಮರದ ಕೊಂಬೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಳ್ಳಲಾಗಿದೆ.



ಕ್ಯಾನರೀಸ್ ಆಟೋಮೇಶನ್ ಲಿಮಿಟೆಡ್ (ಹಿಂದಿನ ಹೆಸರು: ಕ್ಯಾನರೀಸ್ ಆಟೋಮೇಶನ್ಸ್ ಪ್ರೈವೇಟ್ ಲಿಮಿಟೆಡ್) CIN: L31101KA1991PLC012096

ನೋಂ. ಕಚೇರಿ ವಿಳಾಸ: # 566 & 567, 2ನೇ ಮಹಡಿ, 30ನೇ ಮೈನ್, ಅತ್ತಿಮಬ್ಬೆ ರಸ್ತೆ, ಬನಗಿರಿನಗರ, ಬನಶಂಕರಿ 3ನೇ ಹಂತ, ಸಂಪರ್ಕ ಸಂಖ್ಯೆ : +91 98458 62780 : ಇ-ಮೇಲ್ ಐಡಿ: fin@ecanarys.com, ವೆಬ್ಸೈಟ್ : www.ecanarys.com

33ನೇ ವಾರ್ಷಿಕ ಮಹಾಸಭೆಯ ಬಗ್ಗೆ ಸೂಚನೆ

ಕ್ಯಾನರೀಸ್ ಆಟೋಮೇಶನ್ಸ್ ಲಿಮಿಟೆಡ್ (ಈ ಮೊದಲು ಕ್ಯಾನರೀಸ್ ಆಟೋಮೇಶನ್ಸ್ ಪ್ರೈವೇಟ್ ಲಿಮಿಟೆಡ್ ಎಂದಾಗಿತ್ತು) ಇದರ ಸದಸ್ಯರ 33ನೇ ವಾರ್ಷಿಕ ಮಹಾಸಭೆಯು ಸೋಮವಾರ, 30ನೇ ಸೆಪ್ಟಂಬರ್ 2024 ರಂದು ಸಂಜೆ 04:00 ಗಂಟೆಗೆ (ಭಾ.ಕಾ.) ವಿಡಿಯೋ ಕಾನ್ಫರೆನ್ಸ್ (ವಿಸಿ)/ಇತರೆ ಆಡಿಯೋ ವಿಷಯಲ್ಲ್ ುಂನ್ಸ್ (ಒಎವಿಎಂ) (ಇನ್ನು ಮುಂದೆ "ಸೂಚನೆ" ಎನ್ನಲಾಗುವುದು) ಅನ್ನಯಿಸುವ 🛮 ಕಂಪನಿಗಳ ಕಾಯಿದೆ, 2013 ರ 🛮 ಮೂಲಕ ಅನ್ನಯಿಸುವಂತೆ ಸಾಮ ಸುತ್ತೋಲೆ ನಂ. 09/2023 ದಿನಾಂಕ ಆಗಸ್ಟ್ 25ನೇ ಸೆಪ್ಟಂಬರ್ 2023 ನ್ನು ಓದಿಕೊಂಡಂತೆ ಸಾಮಾನ್ಯ ಸುತ್ತೋಲೆ ನಂ. 20/2020 ದಿನಾಂಕ 05ನೇ ಮೇ, 2020 ಸಾಮಾನ್ಯ ಸುತ್ತೋಲೆ ನಂ. 02/2022 ದಿನಾಂಕ 05ನೇ ಮೇ 2022 ಮತ್ತು ಸಾಮಾನ್ಯ ಸುತ್ತೊಲೆ ಸಂ. 10/2022 ದಿನಾಂಕ 28ನೇ ಡಿಸೆಂಬರ್, 2022 ಮತ್ತು ಇತರೆ ಅನ್ವಯಿಸುವ ಸುತ್ಕೋಲೆಯು ಕಾರ್ಮೋರೇಟ್ ವ್ಯವಹಾರಗಳ ಸಚಿವಾಲಯ ("ಎಂಸಿಎ") ಮತ್ತು ಸೆಬಿ ಸುತ್ಕೋಲೆ ನಂ. ಸೆಬಿ/ಹೆಚ್ಒ/ಸಿಎಫ್ಡಿ/ಸಿಎಫ್ಡ್-ಪಿ0ಡಿ–2/ಪಿ/ಸಿಐಆರ್/2023/167 ದಿನಾಂಕ 07ನೇ ಅಕ್ಟೋಬರ್ 2023 ರಂದು ನೀಡಲಾದ ಸೆಕ್ಯುರಿಟೀಸ್ ಮತ್ತು ಎಕ್ಸ್ಜ್ ಬೇರ್ಡ್ ಆಫ್ ಇಂಡಿಯ (ಸೆಬಿ) ("ಸೂಕ್ತ ಸುತ್ತೋಲೆಗಳು" ಎನ್ನಲಾಗುವುದು) ಮತ್ತು ಸೆಬಿ (ಲಿಸ್ಪಿಂಗ್ ಅಬ್ಲಿಗೇಷನ್ಸ್ ಮತ್ತು ಡಿಸ್ಕ್ಲೋಸರ್ ರಿಕ್ಷಯರ್ಮೆಂಟ್ಸ್), ನಿಯಂತ್ರಣ 2015 ("ಸೆಬಿ ಲಿಸ್ಪಿಂಗ್ ರೆಗ್ಯುಲೇಶನ್ಸ್"), ನ ಅನುಸಾರ 33ನೇ ವಾರ್ಷಿಕ ಮಹಾಸಭೆಯ ಸೂಚನೆಯಲ್ಲಿ ಹೇಳಲಾದ ವ್ಯವಹಾರಗಳನ್ನು ನಡೆಸಲಾಗುವುದು.

ವಾರ್ಷಿಕ ಮಹಾಸಭೆಯ ಸೂಚನೆಯ ಜೊತೆಗೆ 2023–24 ರ ವಾರ್ಷಿಕ ವರದಿಯನ್ನು ಸದಸ್ಯರಿಗೆ ವಿದ್ಯುನ್ನಾನ ಮಾದರಿಯಲ್ಲಿ ಸದಸ್ಯರ ಪಟ್ಟ/ಕಂಪನಿ/ಡೆಪಾಸಿಟರಿರವರು ನಿರ್ವಹಿಸುವ ಲಾಭದಾಯಕ ಮಾಲೀಕರ ಪಟ್ಟಿಯಲ್ಲಿ ಆಗಸ್ಟ್ 30ನೇ 2024 ರವರೆಗೆ ಯಾರ ಇ–ಮೇಲ್ ವಿಳಾಸವ ನೋಂದಾಯಿತವಾಗಿರುತೋ ಅಂಥವರಿಗೆ ಕಳುಹಿಸಿಕೊಡಲಾಗಿದೆ.

ಕಂಪನಿಯು ತನ್ನ ಸದಸ್ಯರು ವಾರ್ಷಿಕ ಮಹಾಸಭೆಯ ಸೂಚನೆಯಲ್ಲಿ ತಿಳಿಸಿದಂತೆ ನಡಾವಳಿಗಳ ಮೇಲೆ ತಮ್ಮ ಚಲಾಯಿಸುವುದಕ್ಕಾಗಿ ರಿಮೋಟ್ ಇ–ಮತದಾ ಸೌಲಭ್ಯವನ್ನು ("ರಿಮೋಟ್ ಇ–ಮತದಾನ") ಒದಗಿಸಲಿದೆ. ಹೆಚ್ಚುವರಿಯಾಗಿ ಕಂಪನಿಯು ಇ–ವೋಟಿಂಗ್ ಮೂಲಕ ಮತದಾನ ಸೌಲಭ್ಯವನ್ನು ಎಜಿಎಂ ಸಂದರ್ಭದಲ್ಲಿಯೂ ("ಇ–ಮತದಾನ") ವನ್ನು ಒದಗಿಸಲಿದೆ. ರಿಮೋಟ್ ಇ–ಮತದಾನ/ಇ–ಮತದಾನ ದ ಸಂಪೂರ್ಣ ವಿಧಾನಗಳನ್ನು ವಾರ್ಷಿಕ ಮಹಾಸಭೆಯ ಸೂಚನೆಯಲ್ಲಿ ನೀಡಲಾಗಿದೆ. ಭೌತಿಕ ರೂಪದಲ್ಲಿ ಅಥವಾ ತಮ್ಮ ಇ–ಮೇಲ್ ಐಡಿಯನ್ನು ನೋಂದಾಯಿಸದೆ ಇದ್ದಲ್ಲಿ ಯೂಸರ್ ಐಡಿ ಮತ್ತು ಪಾಸ್ವರ್ಡ್ಗಗಳನ್ನು ಪಡೆಯಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ ತಮ್ಮ ಮತವನ್ನು ರಿಮೊಟ್ ಇ–ಮತದಾನ ಮೂಲಕ ಮತ ಚಲಾಯಿಸಬಹುದು. ತಮ್ಮ ಇ–ಮೇಲ್ ಐಡಿಯನ್ನು ನೊಂದಾಯಿಸದೆ ಇರುವ ಸದಸ್ಯರು ಆದಷ್ಟು ಬೇಗ ನೋಂದಾಯಿಸಲು ಕೋರಲಾಗಿದೆ.

ಎ. ಷೇರುಗಳನ್ನು ಡಿಮ್ಯಾಟ್ ರೂಪದಲ್ಲಿ ಹೊಂದಿದ್ದರೆ : ತಮ್ಮ ಡೆಪಾಸಿಟರಿ ಪಾರ್ಟಿಸಿಪೆಂಟ್ಸ್ (ಡಿಪಿಗಳು) ಬಿ. ಷೇರುಗಳ್ಳು ಭೌತಿಕ ರೂಪದಲ್ಲಿ ಹೊಂದಿದ್ದರೆ : (1) ಕಂಪನಿಯ ರಿಜಿಸ್ಟಾರ್ ಮತ್ತು ಷೇರು ಟ್ರಾನ್ಸ್ ಫರ್ ಏಜೆಂಚ್ ಗೆ ಲಿಖಿತ ಮೂಲಕ ಅಂದರೆ ಲಿಂಕ್ ಇನ ಟೈಮ್ ಇಂಡಿಯ ಪ್ರೈವೇಟ್ ಲಿಮಿಟೆಡ್, ಗೆ ಘೋಲಿಯೋ ನಂ. ಷೇರುದಾರರ ಹೆಸರು, ಷೇರು ಪ್ರಮಾಣಪತ್ರಗಳ ಸ್ಟ್ಯಾನ್ ಪ್ರತಿ (ಹಿಂಭಾಗ ಮತ್ತು ಮುಂಭಾಗ), ಪ್ಯಾನ್ (ಸ್ವಯಂ ದೃಢೀಕರಿಸಿದ ಸ್ಕ್ಯಾನ್ ಕಾರ್ಡ್ ಪ್ರತಿ) ಮತ್ತು ಆಧಾರ್ (ಸ್ವಯಂ ದೃಢೀಕರಿಸಿದ ಆಧಾರ್ ಕಾರ್ಡ್ ಪ್ರತಿ) ಲಿಂಕ್ ಇನ್ಟೈಮ್ ಇಂಡಿಯ ಪ್ರೈವೇಟ್ ಲಿಮಟಿಡ್ ಸಿ 101, 247 ಪಾರ್ಕ್, ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರ್ಗ್ ಸೂರ್ಯ ನಗರ, ಗಾಂಧಿ ನಗರ, ವಿಕ್ರೋಲಿ ಪಶ್ಚಿಮ

ಮುಂಬಯಿ, ಮಹಾರಾಷ್ಟ್ರ–400083 ಅಥವಾ ಇ–ಮೇಲ್ :instameet@linkintime.co.in ಗೆ ಇ–ಮೇಲ್ ಕಳುಹಿಸಬಹುದು. ಡಿಮ್ಯಾಟ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ಮೇಲೆ ಹೇಳಿದ ಇ–ಮೇಲ್ಗೆ ಸಹ ವಿನಂತಿಯನ್ನು ಕಳುಹಿಸಿ ತಮ್ಮ ಇ–ಮೇಲ್ ಐಡಿಯನ್ನು ಸೀಮಿಾ ಅವಧಿಗೆ ನೋಂದಾಯಿಸಿ 33ನೇ ವಾರ್ಷಿಕ ಮಹಾಸಭೆಯ ಸೂಚನೆ ಮತ್ತು 2023–24 ರ ವಾರ್ಷಿಕ ವರದಿಯನ್ನು ಪಡೆದುಕೊಳ್ಳಬಹುದು. 33ನೇ ವಾರ್ಷಿಕ ಮಹಾಸಭೆಯ ಸೂಚನೆ ಮತ್ತು ಆರ್ಥಿಕ ವರ್ಷ 2023–24 ರ ವಾರ್ಷಿಕ ವರದಿಯು ಕಂಪನಿಯ ವೆಬ್ಸೈಟ್ www.ecanarys.com ನಲ್ಲಿ ಹಾಗೂ

ಸ್ಟಾಕ್ ಎಕ್ಸ್ಚೇಂಜ್ ಎನ್ಎಸ್ಇ ಯ ವೆಬ್ಸೈಟ್ www.nseindia.com ನಲ್ಲಿಯೂ ಸಹ ಲಭ್ಯವಿರುತ್ತದೆ.

ಎಂಸಿಎ ಸುತ್ತೋಲೆ ಅನುಸಾರ ಈ ಜಾಹೀರಾತನ್ನು ಕಂಪನಿಯ ಎಲ್ಲಾ ಸದಸ್ಯರ ವಾಹಿತಿ ಉದ್ದೇಶಕ್ಕಾಗಿ ನೀಡಲಾಗಿದೆ.

ಕ್ಯಾನರೀಸ್ ಆಟೋಮೇಶನ್ಸ್ ಲಿಮಿಟೆಡ್ ಪರವಾಗಿ (ಹಿಂದಿನ ಹೆಸರು: ಕ್ಯಾನರೀಸ್ ಆಟೋಮೇಶನ್ಸ್ ಪ್ರೈವೇಟ್ ಲಿಮಿಟೆಡ್) ಅಂಬಿಕೇಶ್ವರಿ ಎಂ ಎ

ಸ್ಥಳ: ಬೆಂಗಳೂರು ದಿನಾಂಕ: ಸೆಪ್ಟಂಬರ್ 04, 2024 ಕಂಪನಿ ಕಾರ್ಯದರ್ಶಿ ಮತ್ತು ಕಾಂಪ್ಲಯನ್ಸ್ ಅಧಿಕಾರಿ

KMF Builders & Developers Ltd. Regd. Office: - Flat No. 508, Golf Manor, NAL Wind Tunnel Road, Murgeshpalya, Bangalore-560017, Ph:-25238007, 41486142-43 MF kmfbuilders95@gmail.con CIN: L45203KA1995PLC017422 www.kmfbuilders.com

NOTICE OF 29TH ANNUAL GENERAL MEETING, REMOTE E-VOTING INFORMATION AND BOOK CLOSURE Notice is hereby given that the Twenty Ninth Annual General Meeting of the Members of KMF Builders and Developers Limited (CIN L45203KA1995PLC017422) will be held at Hotel SAI Renaissance, Opp. State Bank of India SAI Colony (Whitefield Rly Stn.) Kadugudi, Bangalore 560067 Karnataka, on Thursday the 26th day of September 2024 at 09.00 A.M The Members of the Company are hereby informed that pursuant to Regulation 36 of SEBI (LODR) Regulations, 2015 and Section 108

of the Companies Act, 2013 read with Rule 20 of the Companies (Management and Administration) Amendment Rules, 2015, the company has dispatched/e-mailed Annual Report, Notice along with the Attendance cum proxy slip's to all its members. The Company has engaged the services as provided by National Securities Depository Limited (NSDL) to provide remote e-voting facility to the

E-voting is optional and e-voting rights of the members will be reckoned on the Equity shares held by them 19th September, 2024. The remote E- voting period commences on 23rd September 2024 Monday (09.00 a.m.) and ends on 25th September 2024, (05:00 p.m.) Wednesday. During this period, the member may cast their vote electronically. The remote e-voting module shall be disabled by National Securities Depository Limited (NSDL) thereafter.

E-voting will not be allowed beyond the aforesaid date. Any person, who acquires the shares of the company and becomes membe of the company after dispatch of annual reports and holding shares as the cut off date i.e. 19th September 2024, may obtain the login ID and password by sending an email to evoting@nsdl.co.in, by mentioning their Folio No./DP ID Client ID or may contact on toll free

Members who have not cast their vote by remote e-voting can exercise voting rights at the AGM. The company will make arrangements of Ballot Paper in this regard at the AGM Venue. A member may participate in the meeting even after exercising his/her right to vote through remote e- voting but shall not be allowed to vote again at the meeting. The member, whose names appear in the register of members / list of beneficial owners as on 19th September 2024 are entitled to vote on the Resolutions set forth in this notice In case of any queries, the members may refer the Frequently asked questions (FAQS) for members and e-voting user's manual for

members available at the download sections of https://www.evoting.nsdl.com or contact on the above-mentioned toll-free number. The results of the remote e-voting and poll at the AGM along with Scrutinizer report will be placed on the Company website ww.kmfbuilders.com and on the website of National Securities Depository Limited (NSDL) www.evoting.nsdl.com within Forty-Eight (48) hours of passing of the resolutions at the AGM to be held on 26 September 2024, for information to the members and communicated to the BSE Limited. **BOOK CLOSURE FOR AGM**

Notice pursuant to the provisions of Section 91 of the Companies Act. 2013 and rules 10 Companies (Management and Administration Amendments Rules, 2015 is also hereby given the Register of Members and the Share Transfer Book of the Company will remain closed from Wednesday, 18th September 2024, to Sunday 22nd September 2024, (both days inclusive) for the purpose of holding AGM. By order of the Board KMF Builders & Developers Itd Place: Delhi

Gorve Chadha Managing Director DIN: 06407884

ವಾಲ್ಡೀಕಿ ನಿಗಮ ಹಗರಣ ಸಿಬಿಐ ತನಿಖೆಗೆ ಕೋರಿ ಅರ್ಜಿ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗ ಆಕ್ಷೇಪಣೆ ಸಲ್ಲಿಸಿಲ್ಲ ಎಂಬ ಮಾಹಿತಿ ಲಭ್ಯ ಮದ ಹಣ ದುರ್ಬಳಕೆ ಆರೋಪ ಪ್ರಕರ ಣದ ತನಿಖೆಯನ್ನು ಕೇಂದ್ರೀಯ ತನಿಖಾ (ಸಿಬಿಐ) ವರ್ಗಾಯಿಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿರುವ ಅರ್ಜಿಗೆ ರಾಜ್ಯ ಸರಕಾರ ಬುಧವಾರ ಆಕ್ಷೇಪಣೆ ಸಲ್ಲಿಸಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿ ಯಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯ

ಮೂರ್ತಿ ಎಂ. ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾ ರಣೆ ವೇಳೆ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪರವಾಗಿ ವಾದ ಮಂಡಿಸಿದ ಸುಪ್ರೀಂಕೋರ್ಟ್ ಹಿರಿಯ ವಕೀಲ ಕೆ. ವೆಂಕಟರಮಣಿ, ರಾಜ್ಯ ಸರಕಾರ ಇನ್ನೂ ಎಂದು ಹೇಳಿ, ವಿಚಾರಣೆ ಮುಂದೂಡಿತು.

ಸ್ರಾಧೀನ ಸೂಚನೆ

(ಸ್ಥಿರ ಆಸ್ತಿಗಾಗಿ)

ಧನಿ ಲೋನ್ಸ್ ಅಂಡ್ ಸರ್ವೀಸಸ್ ಲಿಮಿಟೆಡ್ (ಇಂಡಿಯಬುಲ್ಸ್ ಕನ್ಸ್ಯೂಮರ್ ಫೈನಾನ್ಸ್

ಲಿಮಿಟೆಡ್) (CIN:U74899DL1994PLC062407) ನ ಅಧಿಕಾರ ಕೊಟ್ಟಿರುವ ಅಧಿಕಾರಿಯ

ಹಸ್ತಾಕ್ಷರವಿರುವ ಐಹಿಕತೆ ಮತ್ತು ಪುನರ್ ನಿರ್ಮಾಣ ಮತ್ತು ಫೈನಾನ್ಸ್ ನ ಸಾಲ ತೀರಿಸಲು ಇರುವ ಸ್ವತ್ತು

ಮತ್ತು ಎನ್ಪೊರ್್ಸ್ಮಮೆಂಟ್ ಅಫ್ ಸೆಕ್ಯೂರಿಟಿಸ್ ಆಕ್ಟ್ 2002 ಮತ್ತು ಅಧಿಕಾರದ ಪ್ರಯೋಗ

ಮಾಡುವಿಕೆಯ ಸೆಕ್ಷನ್ 13 (12) ನಿಯಮ 3 ರ ಸೆಕ್ಯೂರಿಟಿಸ್ (ಎನ್ ಪೊರ್ನ್ಸಮೆಂಟ್) ನಿಯಮ, 2002

ದೊಂದಿಗೆ ಓದಿರಿ. ಬೇಡಿಕಯ ಸೂಚನೆ ಮುಲಕ ಪ್ರಕಟಿಸಿದ ತಾರೀಖು 29.05.2024 ರಂದು ಕರೆದು

ಸಾಲಗಾರ **ಮೀನಾಕ್ಷಿ ಯಾದವ್, ನಿರಂಜನ್ ನರೈನ್ ಅಲಿಯಾಸ್ ಎ. ಕೆ ನಿರಂಜನ್ ಎನ್ ಅರೈನ್**

ಅಲಿಯಾಸ್ ಆರ್ಕಾಟ್ ಕೃಷ್ಣವೂರ್ತಿ ನಿರಂಜನ್ ನರೈನ್ ವುತ್ತುಯಾದವಕುವೂರ್

ಗೋವಿಂದರಾಜನ್ ಅಲಿಯಾಸ್ ಯಾದವ್ ಜಿ ಕುಮಾರ್ ನೋಟಿಸಿನಲ್ಲಿ ಹೇಳಿರುವಂತೆ

ಮರುಪಾವತಿಸಬೇಕಾದ **ರೂ. 3,41,95,197.48 (ರೂಪಾಯಿ ಮೂರು ಕೋಟೆ ನಲವತ್ತೊಂದು ಲಕ್ಷ**

ತೊಂಬತ್ಪೆದು ಸಾವಿರದ ನೂರ ತೊಂಬತ್ತು ಏಳು ಮತ್ತು ನಲವತ್ತೆಂಟು ಪೈಸೆ ಮಾತ್ರ) ಸಾಲ ಖಾತೆ ನಂ.

HILAMAL00452677 ಈ ಲೋನ್ ಅಕೌಂಟ್ ಗೆ ಸಂಬಂಧಿಸಿದಂತ, ಹೇಳಲಾಗಿರುವ ನೋಟಿಸ್

ನಿಮ್ಮನ್ನು ತಲುಪಿ 60 ದಿನಗಳಾಗುವುದರೊಳಗೆ **20.05.2024** ರ ವರೆಗಿನ ಮೊತ್ತ ಮತ್ತು ಅದರ ಮೇಲಿನ

ಸಾಲಗಾರ (ರು) ಮೊತ್ತವನ್ನು ಮರುಪಾವತಿಸಲು ವಿಫಲರಾದ ಕಾರಣ, ಕೆಳಗೆ ಸಹಿ ಮಾಡಿದವರು

ಉಪ–ಅಧಿಕಾರದ ಅಡಿಯಲ್ಲಿ ತನಗೆ ನೀಡಿರುವ ಅಧಿಕಾರವನ್ನು ಚಲಾಯಿಸುವ ಮೂಲಕ ಕೆಳಗೆ ವಿವರಿಸಿದ

ಆಸ್ತಿಯ **ಆಸ್ತಿಯ ಸ್ವಾಧೀನ**ವನ್ನು ತೆಗೆದುಕೊಂಡಿದ್ದಾರೆ ಎಂದು ಈ ಮೂಲಕ ಸಾಲಗಾರರಿಗೆ (ರು) ಮತ್ತು

ಾರ್ವಜನಿಕರಿಗೆ ಸೂಚನೆಯನ್ನು ನೀಡಲಾಗಿದೆ. ಕಾಯಿದೆಯ ಸೆಕ್ಷನ್ 13 ರ ವಿಭಾಗ (4) ಅನ್ನು

02.09.2024 ರಂದು ಭದ್ರತಾ ಆಸಕ್ತಿ (ಎನ್ಫೋರ್ಸ್ಮೆಂಟ್) ನಿಯಮಗಳು, 2002 ರ ನಿಯಮ 8 ರೊಂದಿಗೆ

ಪ್ರತ್ಯೇಕವಾಗಿ ಸಾಲಗಾರರಿಗೆ ಮತ್ತು ಸರ್ವಸಾಮಾನ್ಯವಾದ ಸಾರ್ವಜನಿಕರ ಎಚ್ಚರಿಕೆಗಾಗ

ಯಾವುದೇ ತರಹದ ಅಸ್ತಿ ವ್ಯವಹಾರವು ಮಾಡದಿರಲು ಮತ್ತು ಆಸ್ತಿಯಲ್ಲಿನ ಯಾವುದೇ

ವ್ಯವಹಾರವು **ಧನಿ ಲೋನ್ಸ್ ಅಂಡ್ ಸರ್ವೀಸಸ್ ಲಿಮಿಟೆಡ್** ಬಾಕಿ ಇರುವ ಮೊತ್ತ

ರೂ. 3,41,95,197.48 (ರೂಪಾಯಿ ಮೂರು ಕೋಟೆ ನಲವತ್ತೊಂದು ಲಕ್ಷ ತೊಂಬತ್ತೈದು ಸಾವಿರದ

ನೂರ ತೊಂಬತ್ತು ಏಳು ಮತ್ತು ನಲವತ್ತೆಂಟು ಪೈಸೆ ಮಾತ್ರ) 20.05.2024 ವರೆಗಿನ ಮೊತ್ತ ಮತ್ತು ಜೊತೆಗೆ

ಸೆಕ್ಯೂರ್ಡ್ ಆಸ್ತಿಗಳನ್ನು ರಿಡೀಮ್ ಮಾಡಲು ಉಪಲಬ್ದವಿರುವ ಸಮಯದ ಬಗ್ಗೆ ಸಾಲಗಾರರ ಗಮನವನ.

ಸ್ಥಿರಾಸ್ತಿಯ ವರ್ಣನೆ

ನೆಲ ಮಹಡಿಯಲ್ಲಿ ಸೂಪರ್ ಬಿಲ್ಟ್–ಅಪ್ ಪ್ರದೇಶ 1035 ಚದರ ಅಡಿ ಹೊಂದಿರುವ ಆಸ್ತಿಯ ವಾಣಿಜ್ಯ

ಘಟಕಗಳು/ಅಂಗಡಿಗಳ ಎಲ್ಲಾ ತುಂಡು ಮತ್ತು ಪಾರ್ಸೆಲ್, ಮೊದಲ ಮಹಡಿಯಲ್ಲಿ $1775\,$ ಚದರ

ಆಡಿಗಳ ಸೂಪರ್ ಬಿಲ್ಟ್–ಆಪ್ ಪ್ರದೇಶ, ಎರಡನೇ ಮಹಡಿಯಲ್ಲಿ 1274 ಚದರ ಆಡಿಗಳ ಸೂಪರ್

ಬಿಲ್ಟ್-ಅಪ್ ಪ್ರದೇಶ ಮತ್ತು ಮೂರನೇ ಮಹಡಿಯಲ್ಲಿ 1715 ಚದರ ಅಡಿಗಳ ಸೂಪರ್ ಬಿಲ್ಟ್-ಅಪ್

ಪ್ರದೇಶವು ವಾಣಿಜ್ಯ ಕಟ್ಟಡದಲ್ಲಿ ತಿಳಿದಿದೆ ''ಆರ್ಕಾಟ್ ನ್ಯಾರೇನ್ ಸ್ಟೀಟ್ ಬೈ ಯುಕೆಎನ್'' ಬೇಸ್ಮೆಂಟ್,

ಗ್ರೌಂಡ್, ಮೊದಲ, ಎರಡನೇ ಮತ್ತು ಮೂರನೇ ಮಹಡಿಯನ್ನು ಸಂಯೋಜಿಸುತ್ತದೆ, 19,560 ಚದರ

ಆಡಿಗಳ ಒಟ್ಟು ಕಾರ್ಪೆಟ್ ಪ್ರದೇಶದೊಂದಿಗೆ, ಮುನ್ಸಿಫಲ್ ಸಂಖ್ಯೆ 314 (ಹಳೆಯ ಸಂಖ್ಯೆ 262ಇ),

ಬಿಬಿಎಂಪಿ ಪಿಐಡಿ ಸಂಖ್ಯೆ 81–8–314 ಪಕ್ಕದ ನಿರ್ಮಾಣಕ್ಕೆ ಸಂಬಂಧಿಸಿದ ಆಸ್ತಿಗಳ ಮೇಲೆ ನಿರ್ಮಿಸಲಾಗಿದೆ

ಪಶ್ಚಿಮಕ್ಕೆ (148.1 ½ + 155.9. 5)/2 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ (78.1+89)/2 ಅಡಿ,

11,062 ಚದರ ಅಡಿ ಅಳತೆ, ಕಾಮರಾಜ ರಸ್ತೆಯಲ್ಲಿ ನೆಲೆಗೊಂಡಿದೆ (ಹಿಂದೆ ಚಾವಲ್ರಿ

ಅಂಗಡಿ ನಂ

105

112

201

206

305

ಸೂಪರ್ ಬಿಲ್ಟ್ ಅಪ್ ಏರಿಯಾ

358 ಚದರ ಅಡಿ

390 ಚದರ ಅಡಿ

287 ಚದರ ಅಡಿ

509 ಚದರ ಅಡಿ

799 ಚದರ ಅಡಿ

423 ಚದರ ಅಡಿ

483 ಚದರ ಅಡಿ

747 ಚದರ ಅಡಿ

800 ಚದರ ಅಡಿ

406 ಚದರ ಅಡಿ

509 ಚದರ ಅಡಿ

ಧನಿ ಲೋನ್ಸ್ ಅಂಡ್ ಸರ್ವೀಸಸ್ ಲಿಮಿಟೆಡ್

ಅಧಿಕಾರವಿರುವ ಅದಿಕಾರಿ

ಕಾಯ್ದೆಯ ಸೆಕ್ಷನ್ 13ರ ಉಪ–ಸೆಕ್ಷನ್ (8) ಪ್ರಾವಧಾನಗಳತ್ತ ಸೆಳೆಯಲಾಗುತ್ತದೆ.

ಅದರ ಮೇಲಿನ ಬಡ್ಡಿಗೆ ಒಳಪಟ್ಟಿದೆ.

ರಸ್ತೆ-ಬೆಂಗಳೂರು-560005, ಕರ್ನಾಟಕ.

11

ದಿನಾಂಕ: 02.09.2024

: ಬೆಂಗಳೂರು

ಮಹಡಿ

ಗೌ,ಂಡ್

ಗೌ.ಂಡ್

ಮೊದಲ

ಮೊದಲ

ಎರಡನೇ

ಎರಡನೇ

ಎರಡನೇ

ಮೂರನೇ

ಮೂರನೇ

ಮೂರನೇ

ವಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಈ ವೇಳೆ ಸರಕಾರದ ಪರವಾಗಿ ಹಾಜರಾಗಿದ್ದ ಅಡ್ರೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಸಿ, ಬುಧವಾರ ಬೆಳಗ್ಗೆ ಆಕ್ಷೇಪಣೆ ಕಚೇರಿಯಲ್ಲಿ ಸಲ್ಲಿಕೆ ಮಾಡಲಾಗಿದೆ ಎಂದು ವಿವರಿಸಿದ ರು. ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪೊ. ರವಿವರ್ಮ ಕುಮಾರ್ ಪೀಠಕ್ಕೆ ಮನವಿ ಮಾಡಿದರು. ಮನವಿ ಆಲಿಸಿದೆ ನ್ಯಾಯ ಪೀಠ, ಅರ್ಜಿಯ ವಿಚಾರಣೆಯನ್ನು ಸೆಪ್ತೆಂ ಬರ್ 23ರ ಮಧ್ಯಾಹ್ನ ನಡೆಸಲಾಗುವುದು

ಬೆಂಗಳೂರು: ಬಾಂಗ್ಲಾದೇಶದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅರಾಜಕತೆಯನ್ನು ಅಮೆರಿಕ ಸೃಷ್ಟಿಸಿತು. ಯಾವುದೇ ರಾಷ್ಟ್ರವಾಗಲಿ ದೊಡಣ್ಣ ತನ್ನ ಕೆಲಸಗಳನ್ನು ಈ ತರಹದ ಸಂಸ್ಥೆಗಳ ಮೂಲಕ ಮಾಡಿಸಿಕೊಳ್ಳುತ್ತದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು. ವಿವಿ ಪುರ ಜೈನ್ ಕಾಲೇಜು ಸಭಾಂಗಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ 'ದೇಶ ವಿರೋಧಿ

ಷಡ್ಯಂತ್ರ ಮತ್ತು ಅರ್ಬನ್ ನಕ್ಕಲ್ ವಾದ' ಎನ್ನುವ ಸಂವಾದದಲ್ಲಿ ಭಾರತದಲ್ಲಿಯೂ ಎನ್ಜಿಓಗಳ ಮೂಲಕ ದುಡ್ಡನ್ನು ಹರಿಸಿ ದೇಶ ವಿರೋಧಿ ಚಟುವಟಿಕೆಗಳನ್ನು ಅಮೆರಿಕೆ ನಡೆಸುತ್ತಿದೆ. ಇಲ್ಲಿನ ಹಲವು ದೇಶದ ವಿರೋಧಿ ಜನರು ಮತ್ತು ಅರ್ಬನ್ ನಕ್ಕಲರು ಸಹ ದುಡ್ಡನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲು ಹಿಂದೂ ಧರ್ಮದ ಮತ್ತು ದೇಶ ವಿರೋಧಿ ಧೋರಣೆಯನ್ನು ಬಿತ್ತಲಾಗುತ್ತಿದೆ ಎಂದರು.

ಮಾರ್ಕ್ ಝುಕರ್ಬರ್ಗ್ ಒಡೆತನದ ಮೆಟಾ, ಬಿಲ್ ಅಂಡ್ ಮೆಲ್ಲಿಂದ ಗೇಟ್ ಫೌಂಡೇಶನ್, ರಾಕ್ ಫೀಲರ್ ಫೌಂಡೇಷನ್ ಫೋರ್ಡ್ ಫೌಂಡೇಶನ್ ಸ್ವಯಂ ಸೇವಾ ಸಂಸ್ಥೆಗಳನ್ನು ಬಾಂಗ್ಲಾದೇಶದಲ್ಲಿ ಸಾಕುತ್ತಿತ್ತು. ಅಲ್ಲಿನ ಶೇಖ್ ಹಸೀನಾ ಸರಕಾರದ ವಿರುದ್ದ ದಂಗೆಯನ್ನು ಎಬ್ಬಿಸಿದವು. ಅದೇ ಮಾದರಿ ಯಲ್ಲಿ ದಶಕಗಳಿಂದ ನಮ್ಮ ದೇಶದಲ್ಲಿ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯೆ ಡಾ. ಎಸ್ ಆರ್. ಲೀಲಾ ಮಾತನಾಡಿ, ಅರ್ಬನ್ ನಕ್ಕಲರು ವಿವಿಗಳನ್ನು ಬಳಸಿಕೊಂಡು ದೇಶ, ಸನಾತನ ಧರ್ಮ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ದೇಶದಲ್ಲಿ ನಿಸ್ಪಾರ್ಥ ಸೇವೆಯನ್ನು ಮಾಡುವ ವರ್ಗ ವಿದ್ದರೆ ಇನ್ನೊಂದು ದೇಶ ವಿರೋಧಿಗಳದ್ದಾಗಿದೆ. ವಿದೇಶಿ ಹಿತಾಸಕ್ತಿಗಳು ದೇಶ ವಿರೋಧಿಗಳನ್ನು ಸಂಪ ರ್ಕಿಸಿ ಹಣವನ್ನು ನೀಡಿ ಅರಾಜಕತೆಯನ್ನು ಸೃಷ್ಟಿಸುವ ಕೆಲಸಗಳು ಇಂದಿಗೂ ಅವ್ಯಾಹತವಾಗಿ ನಡೆಸಲಾಗು

ತ್ತಿದೆ ಎಂದು ವಿಷಾದ ವ್ಯಕ್ತಪಡಿ ಸಿದರು. ಮಧ್ಯಪ್ರಾಚ್ಯದಲ್ಲಿ ಯಾವ ಶಕ್ತಿಗಳು ಶಾಂತಿಯನ್ನು ಎನ್ನುವುದನ್ನು ನಾವೆಲ್ಲರೂ ನೋಡು ತ್ರಿದ್ದೇವೆ. ಇದೇ ಮಾದರಿಯಲ್ಲಿ ಇಲ್ಲೂ ಅಶಾಂತಿಯನ್ನು ಸೃಷ್ಟಿಸುವ ಕೆಲಸ ಯಥೇಚ್ಛವಾಗಿ ನಡೆಯುತ್ತಿದೆ ಎಂದ ರು. ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕಾರ ಚಂದ್ರೆ ಮೊಗವೀರ ಸೇರಿದಂತೆ ಹಲವು ಗಣ್ಯರು ಇದ್ದರು.

PUBLIC NOTICE

informed that I, Sri. GAMANGARI SANGA

REDDY. S/o. Anantha Reddy, aged abou

72 years, residing at A-702, Mahalasa Villa

Off Veera Desai Road, Near Andheri Sport

Complex, Andheri West, Mumbai

Maharashtra -400 058, hereby informs that

he original registered sale deed dated 21

03-2013 bearing document No.3503/2012-

13 of Book 1, stored in C.D No. MLSD57 in

ne office of the Sub-Registrar, Malleshwara

Bangalore, which have been lost/misplace

while renovating the residence of the Flat

No.11, now bearing corporation No. 98/11

PID No. 27-67-98/11 in the third floor with a

super built-up area of 1310 Sq.ft., of the building known as "KRISHNAGEET

constructed on the property bearing No. 98

situated at 2nd Main Road, Seshadripuram

in corporation ward No. 27, Bangalore.

have also lodged a police complaint bearir

Lost Report No. 1223259/2024 before

Seshadripuram Police Station. Any person/

in possession of the aforesaid document the

same may be handed over to the undersigned.

GAMANGARI SANGA REDDY

A-702. Mahalasa Villa, Off Veera Desai Road

Mumbai, Maharashtra-400 058.

lear Andheri Sports Complex, Andheri West

PUBLIC NOTICE

that I, Sri. GAMANGARI SANGA REDD

S/o. Anantha Reddy, aged about 72 years residing at A-702, Mahalasa Villa, Off Veera

Desai Road, Near Andheri Sports Comple

Andheri West, Mumbai, Maharashtra 400

058, hereby informs that the origina

registered sale deed dated 21-03-2013

bearing document No.3501/2012-13 of

Book 1, stored in C.D No. MLSD57 in the

office of the Sub-Registrar, Malleshwaran

Bangalore, which have been lost/misplace

while renovating the residence of the Flat

No.8, now bearing corporation No. 98/8

PID No. 27-67-98/8 in the second floor with

a super built-up area of 1550 Sq.ft., of the

ouilding known as "KRISHNAGEET"

onstructed on the property bearing No. 98

situated at 2nd Main Road, Seshadripuram

in corporation ward No. 27, Bangalore.

ave also lodged a police complaint bearin

Lost Report No. 1223259/2024 before

Seshadripuram Police Station. Any person/s

possession of the aforesaid document the

same may be handed over to the undersigned

ನಂ. 1600, ಪ್ರಭು ಎನ್ ಕ್ಲೇವ್, ನೆಲ ಮಹಡಿ, 5ನೇ ಹಂತ, 80 ಅಡಿ ರಸ್ತೆ, ಬಿ.ಇ.ಎಂ.ಎಲ್ ಲೇಔಟ್, ರಾಜರಾಜೇಶ್ವರಿ ನಗರ, ಬೆಂಗಳೂರು - 560098

ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಸೂಚನಾ ಪತ್ರ

ಆತ್ತೀಯ ಸದಸ್ಯ ಬಾಂಧವರೇ, ಅನಘ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ನ 2023–24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ 21 ಸೆಪ್ಟೆಂಬರ್ 2024 ರಂದು ಶನಿವಾರ ಬೆಳಿಗ್ಗೆ 11.00 ಗಂಟೆಗೆ ಸರಿಯಾಗಿ, ವಾಸವಿ ಮಹಲ್, # 606, ಐಡಿಯಲ್ ಹೋಮ್ಸ್ ಟೌನ್ಶಪ್, ರಾಜರಾಜೇಶ್ವರಿ ನಗರ, ಬೆಂಗಳೂರು-560098 ಇಲ್ಲಿ ಸಂಘದ ಅಧ್ಯಕ್ಷರಾದ ಶ್ರೀ. ಅಡಿಕೆ ವೆಂಕಟೇಶುಲು ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. ಮಾನ್ಯ ಸದಸ್ಯರು ಸಕಾಲಕ್ಕೆ ಆಗಮಿಸಿ

ಸ್ಥಳ : ಬೆಂಗಳೂರು

(ಶೀಮತಿ ಲತಾ ವಿ ಎ) ಮು.ಕಾ.ನಿ ಅಧಿಕಾರಿ

ಇ-ಹರಾಜು ಸೂಚನೆ

ಮೆ॥ ಇಂಡಿಪೆಂಡೆಂಟ್ ಟಿವಿ ಲಿಮಿಟೆಡ್ (ಲಿಕ್ವಿಡೇಶನ್ ನಲ್ಲಿ) (ದಿ ಕಂಪನಿ)

ಐಬಿಬಿಐ ಯ ನಿಯಂತಣ. 2016ರ ನಿಯಂತಣ 32(ಎ) ಯಿಂದ (ಡಿ) (ಲಿಕ್ಕಿಡೇಶನ್ ಪ್ರಕ್ರಿಯೆ) ಅಡಿ ಕಂಪನಿಯ ಸ್ತತ್ತುಗಳ ಮಾರಾಟ

ಮೆ॥ ಇಂಡಿಪೆಂಡೆಂಟ್ ಟಿವಿ ಲಿಮಿಟೆಡ್ (ಲಿಕ್ಷಿಡೇಶನ್ ನಲ್ಲಿ) ಹೆಸರಿನ ಕಂಪನಿಯ ಸ್ವತ್ತುಗಳ ಮಾರಾಟ ಮಾಡುವಂತೆ ಗೌರವಾನಿತ ರಾಷೀಯ ಕಾನೂನ್ ಪೀಠ "ಎನ್ಸ್ಎಲ್ಟಿ", ಮುಂಬಯಿಯು 17.03.2023ರ ತನ್ನ ಆದೇಶದಲ್ಲಿ ತಿಳಿಸಿದೆ.ಮಾರಾಟವು ಕೆಳಸಹಿದಾರರ ಮೂಲಕ ಇ–ಹರಾಜು ವೇದಿಕೆ ಮೂಲಕ

ಮುಂಬಯಿ ಹೆಚ್ ಬ್ಲಾಕ್, 1ನೇ ಮಹಡಿ, ಧೀರೂಭಾಯಿ 3.45 ಕೋಟಿ 17.25/-ಅಂಬಾನಿ ನಾಲೆಡ್ಜ್ ಸಿಟಿ, ಮುಂಬಯಿ –400710 ಮತ್ತು ವೈಟ್ಫೀಲ್ಡ್ ಹೌಸ್, ಬೆಂಗಳೂರು ಇಲ್ಲಿರುವ ಘಟಕ ಮತ್ತು ಯಂತೋಪಕರಣಗಳು ಜೊತೆಗೆ 7 ಬೊಲೆರೊ ವಾಹನ, ಆರ್ಥಿಕ ಸ್ತತ್ತುಗಳು, ಪ್ರಸಕ್ರಮುಂಬರಲಿರುವ ಕಾನೂನು ವಿಷಯಗಳು ಎಲ್ಲವನ್ನೂ ಒಳಗೊಂಡಂತೆ ಐಬಿಬಿಐ ನ ನಿಯಂತ್ರಣ 32(ಎ)

∙ಹಕ್ಕುತ್ತಾಗ: ಜಾಹೀರಾತು ಬಿಡ್ದಾರರ ಆಸಕ್ತಿಯನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಿದೆ ಮತ್ತು ಲಿಕ್ತಿಡೇಟರ್ನ ಕಡೆಯಿಂದ ಯಾವುದೇ ರೀತಿಯ ಬೈಂಡಿಂಗ್ ಬಾಧ್ಯತೆಯನ್ನು ರಚಿಸುವುದಿಲ್ಲ. ಲಿಕ್ಷಿಡೇಟರ್ ಯಾವುದೇ ಟೈಮ್ಲೈನ್ಗಳನ್ನು ಅನುಪ್ ಕುಮಾರ್ ಲಿಕ್ಕಿಡೇಟರ್, ಮೆ ಇಂಡಿಪೆಂಡೆಂಟ್ ಟಿವಿ ಲಿಮಿಟೆಡ್ ದಿನಾಂಕ: 05.09.2024

IBBI REGD. NO.: IBBI/IPA-002/IP-N00333/2017-18/10911

Mumbai, Maharashtra-400 058.

ಸಭೆಯ ಕಾರ್ಯ ಕಲಾಪಗಳಲ್ಲಿ ಭಾಗವಹಿಸಲು ಕೋರಿದೆ. ಆಡಳಿತ ಮಂಡಳಿ ಅಪ್ಪಣೆ ಮೇರೆಗೆ,

ದಿನಾಂಕ: 04.09.2024

ನೋಂ. ಸಿಡಿ ವಿಳಾಸ: ಹೆಚ್ ಬ್ಲಾಕ್, 1ನೇ ಮಹಡಿ, ಧೀರೂಭಾಯಿ ಅಂಬಾನಿ ನಾಲೆಡ್ಡ್ ಸಿಟಿ, ನವಿ ಮುಂಬಯಿ-400710 ಲಿಕ್ಕಿಡೇಟರ್: ಅನುಪ್ ಕುಮಾರ್ ಲಿಕ್ಷಿಡೇಟರ್ರ್ ನೋಂ. ವಿಳಾಸ: ಛೇಂಬರ್ ನಂ. 734, ಪಶ್ಚಿಮದ ವಿಂಗ್ ತೀಸ್ ಹಜಾರಿ ಕೋರ್ಟ್, ದೆಹಲಿ-110054 ಲಿಕ್ಷಿಡೇಟರ್ರ ಸಂವಹನ ವಿಳಾಸ: ಸಿ–708, 1 ಥಮ್ ಟವರ್_ಸಿ, ಪ್ಲಾಟ್ ನಂ. ಎ40, ಸೆಕ್ಟರ್–62, ನೊಯ್ಡಾ, ಉಪ್ರ–201301 ಇ–ಮೇಲ್: liq.itvl@gmail.com | ಸಂಪರ್ಕ ಸಂಖ್ಯೆ: 0120-6870711 & 8929015290

ಬಿಡ್ ಸಲ್ಲಿಕೆಗೆ ಕೊನೆಯ ದಿನಾಂಕ: 19.09.2024 ಹರಾಜಿನ ದಿನಾಂಕ: 07.10.2024 (5 ನಿಮಿಷಗಳ ಅನಿಯಮಿತ ವಿಸ್ತರಣೆಯೊಂದಿಗೆ)

https://right2vote.in/eauction ಮೂಲಕ ನಡೆಯಲಿದೆ.

ವಿವರಗಳು					ಮೀಸಲು ಬೆಲೆ ಐಎನ್ಆರ್ (ಕೋಟಿಗಳಲ್ಲಿ)		ಇಎಂಡಿ ಐಎನ್ಆರ್ (ಲಕ್ಷಗಳಲ್ಲಿ)		ಬಿಡ್ ಹೆಚ್ಚಳ ಮೊತ್ತ ಐಎನ್ಆರ್ (ಲಕ್ಷಗಳ				
E	ಎ	:	ಐಬಿಬಿಐ	ಯ	ನಿಯಂತ್ರಣ,	2016ರ	ನಿಯಂತ್ರಣ	32(ఎ)	ಯಿಂದ	ಕ (ಡಿ)	(ව	ಕ್ಷಿಡೇಶನ್	್ ಪ್ರಕ್ರಿಯೆ
	ಅಡಿ ಕಾರ್ಮೊರೇಟ್ ಸಾಲಗಾರನ ಸ್ವತ್ತುಗಳ ಮಾರಾಟ												
~	ج\$0	ł	ದಿನಾಂಕ	ಮತ್ತು	##\O\$\ .	07 10 2	024 ನಂದ	್ಷ-	10.30	ನಿಂದ	ಸಂಚ	05:00	- ನವನೆಸೆ

ಯಿಂದ (ಡಿ) (ಲಿಕ್ವಿಡೇಶನ್ ಪ್ರಕ್ರಿಯೆ) ಅಡಿ ಕಾರ್ಮೊರೇಟ್

ಸಾಲಗಾರನ ಸ್ವತ್ತುಗಳ ಮಾರಾಟ. * ಅನೆಕ್ಕರ್ 7 ರ "ಸ್ವತ್ತುಗಳ ವಿವರ" ಘಟಕ ಮತ್ತು ಯಂತ್ರೋಪಕರಣಗಳ ಮತ್ತು ಮೇಲೆ ಹೇಳಲಾದ ಸ್ವತ್ತುಗಳ ಸಂಪೂರ್ಣ ವಿವರವನ್ನು ಪಕ್ಷಿಯೆ ದಾಖಲೆಯಲ್ಲಿ ನೀಡಲಾಗಿದೆ. ∗ ಅನೆಕ್ಕರ್ 8 ರ "ಸ್ವತ್ತುಗಳ ವಿವರ" ವಾಹನಗಳ ವಿವರ ಮತ್ತು ಮೇಲೆ ಹೇಳಲಾದ ಸ್ವತ್ತುಗಳ ಸಂಪೂರ್ಣ ವಿವರವನ್ನು ಪ್ರಕ್ರಿಯೆ ದಾಖಲೆಯಲ್ಲಿ ನೀಡಲಾಗಿದೆ.

ಹರಾಜು ಪಕ್ಷಿಯೆಯ ಟಿಪಣಿ ಹೆಚ್ಚಿನ ಸ್ಪಷ್ಟೀಕರಣವೇನೆಂದರೆ, ಸ್ವತ್ತುಗಳನ್ನು ಹಸ್ತಾಂತರಿಸುವ ದಿನಾಂಕದಂದು "ಎಲ್ಲಿ ಹೇಗಿದೆಯೋ "ಹಾಗಿನ ಆಧಾರ ಮೇಲೆ" ಯಾವುದೇ ಅವಲಂಬನೆ ಇಲ್ಲದೆ ಮಾರಾಟ ಮಾಡಲಾಗುವುದು. . ಕಾರ್ಮೊರೇಟ್ ಸಾಲಗಾರ ಸಂಪೂರ್ಣವಾಗಿ ಹೋಗುವ ಕಾಳಜಿಯಿಂದ ಐಬಿಬಿಐ ಯ ನಿಯಂತಣ, 2016ರ ನಿಯಂತಣ

32(ಎ) ಯಿಂದ (ಡಿ) (ಲಿಕ್ವಿಡೇಶನ್ ಪ್ರಕ್ರಿಯೆ) ಅಡಿ ಕಾರ್ಮೊರೇಟ್ ಸಾಲಗಾರನ ಸ್ವತ್ತುಗಳ ಮಾರಾಟ ದಡಿ ಸ್ವತ್ತುಗಳನ್ನು "ಎಲ್ಲಿ ಹೇಗಿದೆಯೋ "ಹಾಗಿನ ಆಧಾರದ ಮೇಲೆ" "ಯಾವುದೇ ಅವಲಂಬನೆ ಇಲ್ಲದೆ" ಮಾರಾಟ ಮಾಡಲು ನಿರ್ಧರಿಸಿದ್ದು, ಅರ್ಜಿದಾರ ಬಾಕಿ ಇರುವ ಎಲ್ಲಾ ಶಾಸನಬದ್ದ ಬಾಧ್ಯತೆಗಳು/ತೆರಿಗೆಗಳು/ ಡಿಮ್ಯಾಂಡ್ಗಳು/ಕ್ಷೈಮುಗಳು/ದರಗಳು ಇತ್ಯಾದಿಗಳನ್ನು ಆಯಾ ದಿನಾಂಕದವರೆಗೆ ಸ್ವತ್ತಿಗೆ ಸಂಬಂದಿಸಿದಂತೆ ಬಾಕಿ ಇರುವುದನ್ನು ತಿಳಿದುಕೊಳ್ಳಲು ಸಲಹೆ ನೀಡಲಾಗಿದೆ. •ಈ ನೋಟೀಸನ್ನು ಮಾರಾಟ ಪ್ರಕಟಣೆ ಮೆಮರಾಂಡಮ್ನೊಂದಿಗೆ ಓದಿಕೊಳ್ಳಬೇಕು ಇದರಲ್ಲಿ ಆನ್ಲಲೈನ್ ಇ–ಹರಾಜ ಬಿಡ್ ನಮೂನೆ, ಬಿಡ್ ಘೋಷಣೆ ಮತ್ತು ಒಳಗೊಳ್ಳುವಿಕೆ ಮತ್ತು ಇ–ಹರಾಜಿನ ಸಾಮಾನ್ಯ ನಿಯಮ ಮತ್ತು ನಿಬಂಧನೆಗಳು ಇವುಗಳ ವಿವರಗಳು ವೆಬ್ಸ್ಬ್ರೆಟ್ https://right2vote.in/eauction/ ನಲ್ಲಿ ಲಭ್ಯವಿದೆ. ಅಥವಾ ಸಂಪರ್ಕಿಸಿ: #0120-68707110, 8929015290 ಇ–ಮೇಲ್: liq.itvl@gmail.com.

ಒಳಗೊಂಡಂತೆ ಖಾವುದೇ ಸಮಯದಲ್ಲಿ ಮತ್ತು ಯಾವುದೇ ವಿಷಯದಲ್ಲಿ ಯಾವುದೇ ಕಾರಣ ನೀಡದೆ ಈ ಆಹ್ವಾನವನ ತಿದ್ದುಪಡಿ ಮತ್ತು / ಅಥವಾ ರದ್ದುಗೊಳಿಸುವ ಹಕ್ಕನ್ನು ಕಾಯ್ದಿರಿಸಿಕೊಂಡಿದ್ದಾರೆ.

GAMANGARI SANGA REDDY, A-702, Mahalasa Villa, Off Veera Desai Road Near Andheri Sports Complex, Andheri West